



[1-29]

36521/E 210

Reg. No.

--	--	--	--	--	--	--	--

V Semester B.Com.3 Degree Examination, November/December 2018
(Regular and Repeaters)
MANAGEMENT ACCOUNTING

Time : 3 Hours

Max. Marks : 80

- Instructions :** 1) *Attempt the questions according to internal choice.*
2) *Non-programmable calculator may be used.*

SECTION – A

1. Answer **any ten** of the following.

(10×2=20)

- Define Management Accounting.
- Mention any two techniques of Management Accounting.
- State any two differences between Cost Accounting and Management Accounting.
- Mention any two tools of financial analysis.
- What are financial statements ?
- What do you mean by Debt-Equity ratio ?
- How do you treat proposed dividend in the preparation of fund flow statement ?
- State any four applications of funds.
- Mention any two difference between Balance Sheet and Fund Flow Statement.
- What do you mean by cash equivalence ?
- State any two objectives of cash flow statement.
- Give two examples of cash outflow from financing activities.

SECTION – B

Answer **any three** of the following.

(3×5=15)

- Explain the advantages of Management Accounting.
- From the following data calculate trend percentages taking 2015 as the base year.

Particulars	31-12-2015	31-12-2016	31-12-2017
Sales	3,00,000	4,00,000	5,00,000
Cost of Sales	1,50,000	2,50,000	3,00,000
Other Expenses	75,000	1,05,000	1,40,000
Financial Expenses	15,000	20,000	10,000

P.T.O.



4. The following is the information of Durga Co. Ltd.

Current liabilities : ₹ 1,00,000

Current Ratio : 3 : 1

Liquid Ratio : 2 : 1

Find out :

- Current assets
- Liquid assets
- Inventory.

5. Following is the Balance Sheet of Viresh Ltd. as on 31st March 2016 and 2017. Prepare schedule of changes in working capital.

Statement of Assets and Liabilities

Particulars	Note	2016		2017	
		Amount	Total	Amount	Total
I. Equity and Liabilities :					
1. Shareholders fund :					
a. Share capital	1	62,000		75,000	
b. Reserves and Surplus	2	<u>30,000</u>	92,000	<u>38,000</u>	1,13,000
2. Current Liabilities :					
a. Trade Payables	3	35,000		39,000	
b. Other Liabilities	4	—	35,000	<u>10,000</u>	49,000
Total			1,27,000		1,62,000
II. Assets :					
1. Non-current Assets :					
a. Fixed Assets					
i) Tangible Assets	5	10,000	10,000	15,000	15,000
2. Current Assets :					
a. Current Investment	6	7,000		5,000	
b. Inventories	7	43,000		60,000	
c. Trade Receivables	8	50,000		45,000	
d. Cash and cash equivalents	9	<u>17,000</u>	1,17,000	<u>37,000</u>	1,47,000
Total			1,27,000		1,62,000

Notes to accounts :

Note 1 Share capital :

Equity share capital

Share capital

2016	2017
62,000	75,000
62,000	75,000

Note 2	Reserves and surplus :		
	Reserves and surplus	30,000	38,000
	Reserves and Surplus	30,000	38,000
Note 3	Trade payable :		
	Sundry creditors	25,000	22,000
	Bills payable	10,000	17,000
	Trade payable	35,000	39,000
Note 4	Other Liabilities :		
	Outstanding expenses	—	10,000
	Other liabilities	—	10,000
Note 5	Tangible assets :		
	Land and building	10,000	15,000
	Tangible Assets	10,000	15,000
Note 6	Current investment :		
	Investment	7,000	5,000
	Current Investment	7,000	5,000
Note 7	Inventories :		
	Stock	43,000	60,000
	Inventories	43,000	60,000
Note 8	Trade Receivables :		
	Debtors	50,000	45,000
	Trade Receivables	50,000	45,000
Note 9	Cash and cash equivalents :		
	Cash in hand	17,000	37,000
	Cash and Cash equivalents	17,000	37,000

6. From the following information calculate cash from operations.

Particulars	2016	2017
Profit and Loss Account	15,000	60,000
Sundry Debtors	30,000	34,000
Bills receivables	26,000	21,000
Stock	34,000	50,000
Creditors	17,000	20,000
Bills payable	3,000	10,000

Additional information :

- 1) Goodwill written off during the year ₹ 6,000.
- 2) Depreciation charged on the assets ₹ 9,000.



SECTION – C

(2×15=30)

Answer **any two** of the following.7. Following are the financial statement of Advait Ltd. as on 31st December 2016 and 2017.

Prepare Comparative Statement of Assets and Liabilities.

Statement of Assets and Liabilities					
Particulars	Note	2016		2017	
		Amount	Total	Amount	Total
I. Equity and Liabilities :					
1. Shareholders fund :					
a. Share Capital	1	4,80,000		6,40,000	
b. Reserves and Surplus	2	<u>2,00,000</u>	6,80,000	<u>2,80,000</u>	9,20,000
2. Non-current Liabilities :					
Long-term borrowings	3		2,00,000		2,00,000
3. Current Liabilities :					
a. Trade payables	4		1,20,000		1,60,000
Total			10,00,000		12,80,000
II. Assets :					
1. Non-current Assets :					
a. Fixed Assets					
i) Tangible Assets	5		7,20,000		8,80,000
2. Current Assets :					
a. Inventories	6	1,60,000		2,20,000	
b. Trade Receivables	7	80,000		1,20,000	
c. Cash and cash equivalents	8	<u>40,000</u>	2,80,000	<u>60,000</u>	4,00,000
Total			10,00,000		12,80,000

Notes to accounts :

	2016	2017
Note 1 Share capital :		
Equity share capital	4,80,000	6,40,000
Share capital	4,80,000	6,40,000
Note 2 Reserves and surplus :		
General reserves	2,00,000	2,80,000
Reserves and Surplus	2,00,000	2,80,000
Note 3 Long-term Borrowings :		
8 % debentures	2,00,000	2,00,000
Long-term Borrowings	2,00,000	2,00,000



Note 4 Trade payable :

Sundry creditors	80,000	1,00,000
Bills payable	40,000	60,000
Trade payable	1,20,000	1,60,000

Note 5 Tangible Assets :

Machinery	1,60,000	2,00,000
Land and Building	5,20,000	6,20,000
Furniture	40,000	60,000
Tangible Assets	7,20,000	8,80,000

Note 6 Inventories :

Stock	1,60,000	2,20,000
Inventories	1,60,000	2,20,000

Note 7 Trade receivables :

Sundry debtors	80,000	1,20,000
Trade receivables	80,000	1,20,000

Note 8 Cash and cash equivalents :

Cash	40,000	60,000
Cash and cash equivalents	40,000	60,000

8. Following is the financial statement of Amruta Ltd. for the year ended 31-12-2017

Statement of Profit and Loss

Particulars	Note	Amount	Total
I. Continuing Operations :			
1. Revenue from operations	1	5,00,000	
2. Other Income	2	<u>6,000</u>	5,06,000
Total Revenue			5,06,000
3. Expenses :			
Cost of materials consumed	3	2,93,000	
Employees benefit cost	4	5,000	
Finance cost	5	7,000	
Other expenses	6	<u>1,17,000</u>	4,22,000
Total Expenses			4,22,000
Profit			84,000



Notes to accounts :

2017

Note 1	Revenue from operations :	
	Sales	5,00,000
	Revenue from operations	5,00,000
Note 2	Other Income :	
	Interest on securities	1,500
	Dividend on shares	3,750
	Profit on sale of shares	750
	Other Income	6,000
Note 3	Cost of materials consumed :	
	Opening Stock of materials	76,250
	Add : Purchase of materials	<u>3,15,250</u>
		3,91,500
	Less : Closing stock of materials	98,500
	Cost of materials consumed	2,93,000
Note 4	Employees benefit cost :	
	Wages	5,000
	Employees benefit cost	5,000
Note 5	Finance Cost :	
	Financial Expenses	7,000
	Finance cost	7,000
Note 6	Others expenses :	
	Carriage	2,000
	Administrative expenses	1,01,000
	Selling and distribution expenses	12,000
	Loss on sale of fixed assets	350
	Provision for legal suit	1,650
	Other expenses	1,17,000

You are required to calculate :

- i) Gross Profit Ratio
- ii) Net Profit Ratio
- iii) Operating Profit Ratio
- iv) Operating Cost Ratio
- v) Stock Turnover Ratio



9. From the information given below prepare fund flow statement of Smile Ltd.

Statement of Assets and Liabilities

Particulars	Note	2016		2017	
		Amount	Total	Amount	Total
I. Equity and Liabilities :					
1. Shareholders fund :					
a. Share Capital	1	6,00,000		8,00,000	
b. Reserves and Surplus	2	<u>1,18,000</u>	7,18,000	<u>2,44,000</u>	10,44,000
2. Non-current Liabilities :					
Long-term borrowings	3		2,00,000		3,00,000
3. Current Liabilities :					
a. Trade payables	4	1,15,000		90,000	
b. Short -Term provisions	5	<u>44,000</u>	1,59,000	<u>57,000</u>	1,47,000
Total			10,77,000		14,91,000
II. Assets :					
1. Non-current Assets :					
a. Fixed Assets					
i) Tangible Assets	6		7,00,000		10,45,000
2. Current Assets :					
a. Inventories	7	3,00,000		3,50,000	
b. Trade Receivables	8	57,000		56,000	
c. Cash and cash equivalents	9	<u>20,000</u>	3,77,000	<u>40,000</u>	4,46,000
Total			10,77,000		14,91,000

Notes to accounts :

	2016	2017
Note 1 Share capital :		
Equity share capital	6,00,000	8,00,000
Share capital	6,00,000	8,00,000
Note 2 Reserves and surplus :		
Profit and Loss Account	1,25,000	2,50,000
Less: Preliminary expenses	7,000	6,000
Reserves and Surplus	1,18,000	2,44,000
Note 3 Long-term Borrowings :		
Debentures	2,00,000	3,00,000
Long-term Borrowings	2,00,000	3,00,000



Note 4 Trade payables :			90,000
Sundry creditors	1,15,000		90,000
Trade payables	1,15,000		
Note 5 Short-Term Provisions :			57,000
Provision for Taxation	44,000		57,000
Short -Term Provisions	44,000		
Note 6 Tangible Assets :			4,00,000
Land and Building	3,00,000		6,45,000
Plant and Machinery	4,00,000		10,45,000
Tangible Assets	7,00,000		
Note 7 Inventories :			3,50,000
Stock	3,00,000		3,50,000
Inventories	3,00,000		
Note 8 Trade Receivables :			59,000
Debtors	63,000		3,000
Less : Provision for Doubtful Debts	6,000		56,000
Trade Receivables	57,000		
Note 9 Cash and Cash Equivalents :			40,000
Bank	20,000		40,000
Cash and Cash Equivalents	20,000		

Additional Information :

a) During the year a part of Machinery costing ₹ 70,000 was sold for ₹ 6,000.

b) Dividend of ₹ 50,000 was paid during the year.

10. The following are the financial statement of Sourabh Ltd. as on 31st December 2016 and 2017.

Statement of Assets and Liabilities

Particulars	Note	2016		2017	
		Amount	Total	Amount	Total
I. Equity and Liabilities :					
1. Shareholders fund :					
a. Share Capital	1	3,00,000		3,20,000	
b. Reserves and Surplus	2	<u>40,000</u>	3,40,000	<u>50,000</u>	3,70,000
2. Non-current Liabilities :					
Long-term borrowings	3		50,000		30,000
3. Current Liabilities :					
a. Trade payables	4		40,000		50,000
Total			4,30,000		4,50,000

**II. Assets :****1. Non-current Assets :****a. Fixed Assets**

i) Tangible Assets	5	80,000		1,20,000	
ii) Intangible assets	6	<u>40,000</u>	1,20,000	<u>20,000</u>	1,40,000

2. Current Assets :

a. Inventories	7	2,00,000		1,80,000	
b. Trade Receivables	8	56,000		65,000	
c. Cash and cash equivalents	9	<u>54,000</u>	3,10,000	<u>65,000</u>	3,10,000
Total			4,30,000		4,50,000

Notes to accounts :

	2016	2017
Note 1 Share capital :		
Equity share capital	3,00,000	3,20,000
Share capital	3,00,000	3,20,000
Note 2 Reserves and surplus :		
Profit and Loss Account	40,000	50,000
Reserves and Surplus	40,000	50,000
Note 3 Long-term Borrowings :		
10 % debentures	50,000	30,000
Long-term Borrowings	50,000	30,000
Note 4 Trade payables :		
Sundry creditors	40,000	50,000
Trade payables	40,000	50,000
Note 5 Tangible Assets :		
Land and Building	80,000	1,20,000
Tangible Assets	80,000	1,20,000
Note 6 Intangible Assets :		
Goodwill	40,000	20,000
Intangible Assets	40,000	20,000
Note 7 Inventories :		
Stock	2,00,000	1,80,000
Inventories	2,00,000	1,80,000



Note 8 Trade Receivables :		
Debtors	60,000	70,000
Less : Reserve for doubtful Debt	4,000	5,000
Trade Receivables	56,000	65,000

Note 9 Cash and Cash Equivalents :		
Cash in hand	54,000	65,000
Cash and Cash Equivalents	54,000	65,000

Additional Information :

- Dividend paid during 2017 was ₹ 20,000.
- Land purchased was ₹ 40,000.
- Goodwill written off ₹ 20,000.
- Debenture of ₹ 20,000 was redeemed during the year 2017.

Prepare cashflow statement for the year 2017.

SECTION – D**Case Study – Compulsory Question :****(1×15=15)**

11. The following is the financial statement of Sachin Ltd.

Statement of Assets and Liabilities**2017**

Particulars	Note	Amount	Total
I. Equity and Liabilities :			
1. Shareholders fund :			
a. Share Capital	1	8,00,000	
b. Reserves and Surplus	2	<u>62,000</u>	8,62,000
2. Non-current Liabilities :			
Long-term borrowings	3		2,00,000
3. Current Liabilities :			
a. Trade payables	4		80,000
Total			11,42,000
II. Assets :			
1. Non-current Assets :			
a. Fixed Assets			
i) Tangible Assets	5	8,70,000	
ii) Intangible Assets	6	<u>40,000</u>	9,10,000
2. Current Assets :			
a. Inventories	7	1,80,000	
b. Trade Receivables	8	42,000	
c. Cash and cash equivalents	9	<u>10,000</u>	2,32,000
Total			11,42,000

Notes to accounts :

	2017
Note 1 Share capital :	
Equity share capital	5,00,000
6% Preference share capital	3,00,000
Share capital	8,00,000
Note 2 Reserves and surplus :	
General reserve	40,000
Profit and Loss Account	<u>30,000</u>
	70,000
Less : Preliminary expenses	8,000
Reserves and Surplus	62,000
Note 3 Long-term Borrowings :	
5% debentures	2,00,000
Long-term Borrowings	2,00,000
Note 4 Trade payables :	
Sundry creditors	56,000
Bills payable	24,000
Trade payable	80,000
Note 5 Tangible Assets :	
Land and Building	5,00,000
Machinery	3,50,000
Furniture	20,000
Tangible Assets	8,70,000
Note 6 Intangible Assets :	
Goodwill	40,000
Intangible assets	40,000
Note 7 Inventories :	
Stock	1,80,000
Inventories	1,80,000
Note 8 Trade receivables :	
Debtors	42,000
Trade Receivables	42,000
Note 9 Cash and cash equivalents :	
Cash in hand	10,000
Cash and cash equivalents	10,000



36521/E 210

-12-

Total sales for the year ₹ 8,00,000 and the profit made on it was 20%.

I) From the above information calculate :

- Current ratio
- Quick ratio
- Proprietary ratio
- Capital gearing ratio
- Stock turnover ratio
- Debt equity ratio.

II) Comment on the following :

- Liquidity position
- Debt equity mix
- Solvency position.

ಕನ್ನಡ ಆವೃತ್ತಿ

ಸೂಚನೆಗಳು : 1) ಆಂತರಿಕ ಆಯ್ಕೆಗನುಗುಣವಾಗಿ ಪ್ರಶ್ನೆಗಳಿಗೆ ಉತ್ತರಿಸಿರಿ.

2) ನಾನ್ ಪ್ರೋಗ್ರಾಮಬಲ್ ಕ್ಯಾಲಕ್ಯುಲೇಟರ್ ಬಳಸಬಹುದು.

ವಿಭಾಗ - ಅ

(10×2=20)

1. ಕೆಳಗಿನವುಗಳಲ್ಲಿ ಬೇಕಾದ ಹತ್ತಕ್ಕೆ ಉತ್ತರಿಸಿರಿ.

- ನಿರ್ವಹಣಾ ಲೆಕ್ಕಶಾಸ್ತ್ರದ ಅರ್ಥ ಹೇಳಿರಿ.
- ನಿರ್ವಹಣಾ ಲೆಕ್ಕಶಾಸ್ತ್ರದ ಯಾವುದಾದರೂ ಎರಡು ತಂತ್ರಗಳನ್ನು ಉಲ್ಲೇಖಿಸಿರಿ.
- ವೆಚ್ಚಲೆಕ್ಕಶಾಸ್ತ್ರ ಮತ್ತು ನಿರ್ವಹಣಾ ಲೆಕ್ಕಶಾಸ್ತ್ರಗಳ ನಡುವಿನ ಎರಡು ವ್ಯತ್ಯಾಸಗಳನ್ನು ಹೇಳಿರಿ.
- ಹಣಕಾಸಿನ ವಿಶ್ಲೇಷಣೆಯ ಎರಡು ಸಾಧನಗಳನ್ನು ಉಲ್ಲೇಖಿಸಿರಿ.
- ಹಣಕಾಸಿನ ಹೇಳಿಕೆಗಳು ಯಾವುವು ?
- ಸಾಲ-ಸಾಮಾನ್ಯ ಶೇರು ಅನುಪಾತ ಎಂದರೇನು ?
- ನಿಧಿ ಹರಿವು ಪಟ್ಟಿತಯಾರಿಕೆಯಲ್ಲಿ ಪ್ರಸ್ತಾವಿತ ಲಾಭಾಂಶವನ್ನು ಹೇಗೆ ಪರಿಗಣಿಸುವಿರಿ ?
- ನಿಧಿ ಬಳಕೆಯ ನಾಲ್ಕು ಮಾರ್ಗಗಳನ್ನು ಹೇಳಿರಿ.
- ಅಥಾವೆ ಪತ್ರಿಕೆ ಮತ್ತು ನಿಧಿ ಹರಿವು ಪಟ್ಟಿಇವುಗಳ ನಡುವಿನ ಎರಡು ವ್ಯತ್ಯಾಸಗಳನ್ನು ಹೇಳಿರಿ.
- ನಗದು ಇದಕ್ಕೆ ಸಮನಾದದ್ದು ಎಂದರೇನು ?
- ನಗದು ಹರಿವು ಪಟ್ಟಿಯ ಎರಡು ಉದ್ದೇಶಗಳನ್ನು ಹೇಳಿರಿ.
- ಹಣಕಾಸು ಚಟುವಟಿಕೆಗಳ ನಗದು ಹೊರಹರಿವಿನ ಎರಡು ಉದಾಹರಣೆ ಕೊಡಿರಿ.

ವಿಭಾಗ - ಬ

ಬೇಕಾದ ಮೂರು ಪ್ರಶ್ನೆಗಳಿಗೆ ಉತ್ತರಿಸಿರಿ.

2. ನಿರ್ವಹಣಾ ಲೆಕ್ಕಶಾಸ್ತ್ರದ ಅನುಕೂಲತೆಗಳನ್ನು ವಿವರಿಸಿರಿ.

(3×5=15)

3. ಈ ಕೆಳಗೆ ನೀಡಿದ ಮಾಹಿತಿಯ ಆಧಾರದಿಂದ ಮುನ್ನೋಟ, 2015 ವರ್ಷವನ್ನು ಆಧಾರವೆಂದು ಪರಿಗಣಿಸಿ (ದಿಶೆ) ಪ್ರತಿಶತ ಕಂಡುಹಿಡಿಯಿರಿ.

ವಿವರಣೆ	31-12-2015	31-12-2016	31-12-2017
ಮಾರಾಟ	3,00,000	4,00,000	5,00,000
ಮಾರಾಟ ವೆಚ್ಚ	1,50,000	2,50,000	3,00,000
ಇತರೆ ವೆಚ್ಚಗಳು	75,000	1,05,000	1,40,000
ಹಣಕಾಸಿನ ವೆಚ್ಚಗಳು	15,000	20,000	10,000

4. ದುರ್ಗಾ ಕಂಪನಿ ಲಿ. ನೀಡಿರುವ ಮಾಹಿತಿ ಕೆಳಗಿನಂತಿರುತ್ತದೆ :

ಚಾಲ್ತಿ ಹೊಣೆಗಾರಿಕೆಗಳು : ₹ 1,00,000

ಚಾಲ್ತಿ ಅನುಪಾತ : 3 : 1

ದ್ರವತ್ವ ಅನುಪಾತ : 2 : 1

ಕಂಡುಹಿಡಿಯಿರಿ :

ಅ) ಚಾಲ್ತಿ ಆಸ್ತಿ

ಬ) ದ್ರವ ಆಸ್ತಿ

ಕ) ದಾಸ್ತಾನು.

5. ದಿನಾಂಕ 31 ಮಾರ್ಚ್ 2016 ಮತ್ತು 2017 ರಂದು ಇರುವ ವಿರೇಶ್ ಲಿ. ಅವರ ಆಧಾರವೆ ಪತ್ರಿಕೆಗಳ ಆಧಾರದ ಮೇಲೆ ದುಡಿಯುವ ಬಂಡವಾಳದ ಬದಲಾವಣೆ ಪಟ್ಟಿಯನ್ನು ತಯಾರಿಸಿರಿ.

ಸ್ವತ್ತು ಮತ್ತು ಹೊಣೆಗಾರಿಕೆಗಳ ಹೇಳಿಕೆಗಳು

ವಿವರಗಳು	ಸೂಚನೆ	2016		2017	
		ರೂ.	ಒಟ್ಟು ರೂ.	ರೂ.	ಒಟ್ಟು ರೂ.
I. ಇಕ್ವಿಟಿ ಮತ್ತು ಹೊಣೆಗಾರಿಕೆಗಳು :					
1. ಶೇರುದಾರರ ನಿಧಿ :					
a. ಶೇರು ಬಂಡವಾಳ	1	62,000		75,000	
b. ಮೀಸಲು ಮತ್ತು ಹೆಚ್ಚಳ	2	<u>30,000</u>	92,000	<u>38,000</u>	1,13,000
2. ಚಾಲ್ತಿ ಹೊಣೆಗಾರಿಕೆಗಳು :					
a. ವ್ಯಾಪಾರದಲ್ಲಿ ಪಾವತಿಸಬೇಕಾದದ್ದು	3	35,000		39,000	
b. ಇತರೆ ಹೊಣೆಗಾರಿಕೆಗಳು	4	—	35,000	<u>10,000</u>	49,000
ಒಟ್ಟು			1,27,000		1,62,000
II. ಆಸ್ತಿಗಳು :					
1. ಅಪ್ರಸಕ್ತ ಆಸ್ತಿಗಳು :					
a. ಸ್ಥಿರಾಸ್ತಿಗಳು					
i) ಸ್ಪಷ್ಟ ಆಸ್ತಿಗಳು	5	10,000	10,000	15,000	15,000



2. ಚರಾಸ್ತಿಗಳು :

a. ಚಾಲ್ತಿ ಹೂಡಿಕೆಗಳು	6	7,000	5,000	
b. ದಾಸ್ತಾನು	7	43,000	60,000	
c. ವ್ಯಾಪಾರದಲ್ಲಿ ಬರಬೇಕಾದದ್ದು	8	50,000	45,000	
d. ನಗದು ಮತ್ತು ನಗದಿಗೆ ಸಮನಾಗಿದ್ದು	9	<u>17,000</u>	<u>37,000</u>	1,47,000
ಒಟ್ಟು		1,17,000		1,62,000
		1,27,000		

ಖಾತೆಗಳಿಗೆ ಟಿಪ್ಪಣಿಗಳು :

ಸೂಚನೆ 1 ಶೇರು ಬಂಡವಾಳ :

ಇಕ್ವಿಟಿ ಶೇರು ಬಂಡವಾಳ

ಶೇರು ಬಂಡವಾಳ

62,000

62,000

75,000

75,000

ಸೂಚನೆ 2 ಮೀಸಲು ಮತ್ತು ಹೆಚ್ಚಳ :

ಮೀಸಲು ಮತ್ತು ಹೆಚ್ಚಳ

ಮೀಸಲು ಮತ್ತು ಹೆಚ್ಚಳ

30,000

30,000

38,000

38,000

ಸೂಚನೆ 3 ವ್ಯಾಪಾರದಲ್ಲಿ ಪಾವತಿಸಬೇಕಾದದ್ದು :

ಸಾಹುಕಾರರು

ಕೊಡತಕ್ಕ ಹುಂಡಿಗಳು

ವ್ಯಾಪಾರದಲ್ಲಿ ಪಾವತಿಸಬೇಕಾದದ್ದು

25,000

10,000

35,000

22,000

17,000

39,000

ಸೂಚನೆ 4 ಇತರೆ ಹೊಣೆಗಾರಿಕೆಗಳು :

ಪಾವತಿಸಬೇಕಾದ ವೆಚ್ಚಗಳು

ಇತರೆ ಹೊಣೆಗಾರಿಕೆಗಳು

-

-

10,000

10,000

ಸೂಚನೆ 5 ಸ್ವಪ್ನ ಸ್ವತ್ತುಗಳು :

ಭೂಮಿ ಮತ್ತು ಕಟ್ಟಡ

ಸ್ವಪ್ನ ಸ್ವತ್ತುಗಳು

10,000

10,000

15,000

15,000

ಸೂಚನೆ 6 ಚಾಲ್ತಿ ಹೂಡಿಕೆಗಳು :

ಹೂಡಿಕೆಗಳು

ಚಾಲ್ತಿ ಹೂಡಿಕೆಗಳು

7,000

7,000

5,000

5,000

ಸೂಚನೆ 7 ದಾಸ್ತಾನು :

ಶಿಲ್ಕು

ದಾಸ್ತಾನು

43,000

43,000

60,000

60,000

ಸೂಚನೆ 8 ವ್ಯಾಪಾರದಲ್ಲಿ ಬರಬೇಕಾದದ್ದು :

ಇತರೆ ಸಾಲಗಾರರು

ವ್ಯಾಪಾರದಲ್ಲಿ ಬರಬೇಕಾದದ್ದು

50,000

50,000

45,000

45,000

ಸೂಚನೆ 9 ನಗದು ಮತ್ತು ನಗದಿಗೆ ಸಮನಾದದ್ದು :

ಕೈಯಲ್ಲಿರುವ ನಗದು

ನಗದು ಮತ್ತು ನಗದಿಗೆ ಸಮನಾದದ್ದು

17,000

17,000

37,000

37,000

6. ಈ ಕೆಳಗೆ ನೀಡಲಾದ ಮಾಹಿತಿಯ ಆಧಾರದ ಮೇಲೆ ಕಾರ್ಯ ಚಟುವಟಿಕೆಗಳಿಂದ ನಗದು ಗಳಿಕೆಯನ್ನು ಕಂಡುಹಿಡಿಯಿರಿ.

ವಿವರಗಳು	2016	2017
ಲಾಭ ಮತ್ತು ಹಾನಿ ಖಾತೆ	15,000	60,000
ಸಾಲಗಾರರು	30,000	34,000
ಬರಬೇಕಾದ ಹುಂಡಿಗಳು	26,000	21,000
ಶಿಲ್ಕು	34,000	50,000
ಸಾಹುಕಾರರು	17,000	20,000
ಕೊಡತಕ್ಕ ಹುಂಡಿಗಳು	3,000	10,000

ಹೆಚ್ಚುವರಿ ವಿವರ :

- 1) ಪ್ರಸಕ್ತ ವರ್ಷದಲ್ಲಿ ಸುನಾಮ ರೂ. 6,000 ತೆಗೆದು ಹಾಕಲಾಗಿದೆ.
- 2) ಆಸ್ತಿಗಳ ಮೇಲೆ ಸವಕಳಿ ರೂ. 9,000 ನ್ನು ತೆಗೆದಿರಿಸಲಾಗಿದೆ.

ವಿಭಾಗ - ಕ

ಈ ಕೆಳಗಿನವುಗಳಲ್ಲಿ ಬೇಕಾದ ಎರಡಕ್ಕೆ ಉತ್ತರಿಸಿರಿ.

(2×15=30)

7. ದಿನಾಂಕ 31 ಡಿಸೆಂಬರ್ 2016 ಮತ್ತು 2017 ರಂದು ಅದ್ವೈತ ಲಿ. ಅವರ ಹಣಕಾಸಿನ ಹೇಳಿಕೆಗಳು ಈ ಕೆಳಗಿನಂತಿವೆ. ಸ್ವತ್ತುಗಳ ಮತ್ತು ಹೊಣೆಗಾರಿಕೆಗಳ ತುಲನಾತ್ಮಕ ಹೇಳಿಕೆ ಪಟ್ಟಿಯನ್ನು ತಯಾರಿಸಿರಿ.

ಸ್ವತ್ತು ಮತ್ತು ಹೊಣೆಗಾರಿಕೆಗಳ ಹೇಳಿಕೆಗಳು

ವಿವರಗಳು	ಸೂಚನೆ	2016		2017	
		ರೂ.	ಒಟ್ಟು ರೂ.	ರೂ.	ಒಟ್ಟು ರೂ.
I. ಇಕ್ವಿಟಿ ಮತ್ತು ಹೊಣೆಗಾರಿಕೆಗಳು :					
1. ಶೇರುದಾರರ ನಿಧಿ :					
a. ಶೇರು ಬಂಡವಾಳ	1	4,80,000		6,40,000	
b. ಮೀಸಲು ಮತ್ತು ಹೆಚ್ಚಳ	2	<u>2,00,000</u>	6,80,000	<u>2,80,000</u>	9,20,000
2. ಅಪ್ರಸ್ತುತ ಹೊಣೆಗಾರಿಕೆಗಳು :					
ದೀರ್ಘಾವಧಿ ಸಾಲಗಳು	3		2,00,000		2,00,000
3. ಚಾಲ್ತಿ ಹೊಣೆಗಾರಿಕೆಗಳು :					
a. ವ್ಯಾಪಾರದಲ್ಲಿ ಪಾವತಿಸಬೇಕಾದದ್ದು	4		1,20,000		1,60,000
ಒಟ್ಟು			10,00,000		12,80,000
II. ಆಸ್ತಿಗಳು :					
1. ಅಪ್ರಸ್ತುತ ಆಸ್ತಿಗಳು :					
a. ಸ್ಥಿರಾಸ್ತಿಗಳು					
i) ಸ್ಪಷ್ಟ ಆಸ್ತಿಗಳು	5		7,20,000		8,80,000
2. ಚರಾಸ್ತಿಗಳು :					
a. ದಾಸ್ತಾನು	6	1,60,000		2,20,000	
b. ವ್ಯಾಪಾರದಲ್ಲಿ ಬರಬೇಕಾದದ್ದು	7	80,000		1,20,000	
c. ನಗದು ಮತ್ತು ನಗದಿಗೆ ಸಮನಾದದ್ದು	8	<u>40,000</u>	2,80,000	<u>60,000</u>	4,00,000
ಒಟ್ಟು			10,00,000		12,80,000



ಖಾತೆಗಳಿಗೆ ಟಿಪ್ಪಣಿಗಳು :

	2016	2017
ಸೂಚನೆ 1 ಶೇರು ಬಂಡವಾಳ :		
ಇಕ್ವಿಟಿ ಶೇರು ಬಂಡವಾಳ	4,80,000	6,40,000
ಶೇರು ಬಂಡವಾಳ	4,80,000	6,40,000
ಸೂಚನೆ 2 ಮೀಸಲು ಮತ್ತು ಹೆಚ್ಚಳ :		
ಸಾಮಾನ್ಯ ಮೀಸಲು	2,00,000	2,80,000
ಮೀಸಲು ಮತ್ತು ಹೆಚ್ಚಳ	2,00,000	2,80,000
ಸೂಚನೆ 3 ದೀರ್ಘಾವಧಿ ಸಾಲಗಳು :		
8 % ಡಿಬೆಂಚರ್‌ಗಳು	2,00,000	2,00,000
ದೀರ್ಘಾವಧಿ ಸಾಲಗಳು	2,00,000	2,00,000
ಸೂಚನೆ 4 ವ್ಯಾಪಾರದಲ್ಲಿ ಪಾವತಿಸಬೇಕಾದದ್ದು :		
ಸಾಹುಕಾರರು	80,000	1,00,000
ಕೊಡತಕ್ಕ ಹುಂಡಿಗಳು	40,000	60,000
ವ್ಯಾಪಾರದಲ್ಲಿ ಪಾವತಿಸಬೇಕಾದದ್ದು	1,20,000	1,60,000
ಸೂಚನೆ 5 ಸ್ಪಷ್ಟ ಸ್ವತ್ತುಗಳು :		
ಯಂತ್ರೋಪಕರಣಗಳು	1,60,000	2,00,000
ಭೂಮಿ ಮತ್ತು ಕಟ್ಟಡ	5,20,000	6,20,000
ಪೀಠೋಪಕರಣಗಳು	40,000	60,000
ಸ್ಪಷ್ಟ ಸ್ವತ್ತುಗಳು	7,20,000	8,80,000
ಸೂಚನೆ 6 ದಾಸ್ತಾನು :		
ಶಿಲ್ಕು	1,60,000	2,20,000
ದಾಸ್ತಾನು	1,60,000	2,20,000
ಸೂಚನೆ 7 ವ್ಯಾಪಾರದಲ್ಲಿ ಬರಬೇಕಾದದ್ದು :		
ಇತರೆ ಸಾಲಗಾರರು	80,000	1,20,000
ವ್ಯಾಪಾರದಲ್ಲಿ ಬರಬೇಕಾದದ್ದು	80,000	1,20,000
ಸೂಚನೆ 8 ನಗದು ಮತ್ತು ನಗದಿಗೆ ಸಮನಾಗಿದ್ದು :		
ನಗದು	40,000	60,000
ನಗದು ಮತ್ತು ನಗದಿಗೆ ಸಮನಾದದ್ದು	40,000	60,000

8. 31-12-2017 ರಂದು ಕೊನೆಗೊಂಡ ವರ್ಷದ ಅಮೃತಾ ಲಿ. ಅವರ ಹಣಕಾಸಿನ ಹೇಳಿಕೆಗಳು ಈ ಕೆಳಗಿನಂತಿವೆ.

ವಿವರಗಳು	ಸೂಚನೆ	ರೂ.	ಒಟ್ಟು ರೂ.
I. ಮುಂದುವರೆದ ಕಾರ್ಯಾಚರಣೆಗಳು :			
1. ಕಾರ್ಯಾಚಟುವಟಿಕೆಗಳಿಂದ ಬಂದ ಆದಾಯ	1	5,00,000	
2. ಇತರೆ ಆದಾಯಗಳು	2	6,000	5,06,000
ಒಟ್ಟು ಆದಾಯ			5,06,000



3. ಖರ್ಚುಗಳು :

ಬಳಸಲಾದ ವಸ್ತುಗಳ ವೆಚ್ಚ	3	2,93,000	
ನೌಕರರ ಅನುಕೂಲಕ್ಕೆ ವೆಚ್ಚ	4	5,000	
ಹಣಕಾಸಿನ ವೆಚ್ಚ	5	7,000	
ಇತರೆ ಖರ್ಚುಗಳು	6	<u>1,17,000</u>	4,22,000
ಒಟ್ಟು ಖರ್ಚು			4,22,000
ಲಾಭ			84,000

ಖಾತೆಗಳಿಗೆ ಟಿಪ್ಪಣಿಗಳು

2017

ಸೂಚನೆ 1 ಕಾರ್ಯಚಟುವಟಿಕೆಗಳಿಂದ ಬಂದ ಆದಾಯ :

ಮಾರಾಟ

5,00,000

ಕಾರ್ಯಚಟುವಟಿಕೆಗಳಿಂದ ಆದಾಯ

5,00,000

ಸೂಚನೆ 2 ಇತರೆ ಆದಾಯಗಳು :

ಭದ್ರತಾ ಪತ್ರಗಳ ಮೇಲಿನ ಬಡ್ಡಿ

1,500

ಶೇರುಗಳ ಮೇಲಿನ ಲಾಭಾಂಶ

3,750

ಶೇರುಗಳ ಮಾರಾಟದ ಮೇಲಿನ ಲಾಭ

750

ಇತರೆ ಆದಾಯಗಳು

6,000

ಸೂಚನೆ 3 ಬಳಸಲಾದ ವಸ್ತುಗಳ ವೆಚ್ಚ :

ವಸ್ತುಗಳ ಪ್ರಾರಂಭಿಕ ಶಿಲ್ಕು

76,250

ಕೂಡಿಸು : ಖರೀದಿಸಲಾದ ವಸ್ತುಗಳು

3,15,250

3,91,500

ಕಳೆಯಿರಿ : ವಸ್ತುಗಳ ಅಂತಿಮ ಶಿಲ್ಕು

98,500

ಬಳಸಲಾದ ವಸ್ತುಗಳ ವೆಚ್ಚ

2,93,000

ಸೂಚನೆ 4 ನೌಕರರ ಅನುಕೂಲಕ್ಕೆ ವೆಚ್ಚ :

ಕೂಲಿ

5,000

ನೌಕರರ ಅನುಕೂಲಕ್ಕೆ ವೆಚ್ಚ

5,000

ಸೂಚನೆ 5 ಹಣಕಾಸಿನ ವೆಚ್ಚ :

ಹಣಕಾಸಿನ ವೆಚ್ಚಗಳು

7,000

ಹಣಕಾಸಿನ ವೆಚ್ಚ

7,000

ಸೂಚನೆ 6 ಇತರೆ ಖರ್ಚುಗಳು :

ಸಾಗಾಣಕ ವೆಚ್ಚ

2,000

ಆಡಳಿತಾತ್ಮಕ ವೆಚ್ಚಗಳು

1,01,000

ಮಾರಾಟ ಮತ್ತು ವಿತರಣಾ ವೆಚ್ಚಗಳು

12,000

ಸ್ಥಿರಾಸ್ತಿಗಳ ಮಾರಾಟದ ಮೇಲಿನ ಹಾನಿ

350

ಮೊಕದ್ದಮೆ ಅವಕಾಶಕ್ಕೆ ತೆಗೆದಿರಿಸಲಾದದ್ದು

1,650

ಇತರೆ ಖರ್ಚುಗಳು

1,17,000



ಈ ಕೆಳಗಿನವುಗಳನ್ನು ಕಂಡುಹಿಡಿಯಿರಿ :

- i) ಒಟ್ಟು ಲಾಭ ಅನುಪಾತ
- ii) ನಿವ್ವಳ ಲಾಭ ಅನುಪಾತ
- iii) ಕಾರ್ಯಚಟುವಟಿಕೆ ಲಾಭ ಅನುಪಾತ
- iv) ಕಾರ್ಯಚಟುವಟಿಕೆ ವೆಚ್ಚ ಅನುಪಾತ
- v) ಶಿಲ್ಕು ಆವರ್ತನ ಅನುಪಾತ.

9. ಸ್ಟೇಲ್ ಲಿಮಿಟೆಡ್ ಅವರು ಈ ಕೆಳಗೆ ನೀಡಿದ ಮಾಹಿತಿಯ ಆಧಾರದ ಮೇಲೆ ನಗದು ಹರಿವು ಪಟ್ಟಿತಯಾರಿಸಿರಿ.

		ಸ್ವತ್ತು ಮತ್ತು ಹೊಣೆಗಾರಿಕೆಗಳ ಹೇಳಿಕೆಗಳು			
		2016		2017	
ವಿವರಗಳು	ಸೂಚನೆ	ರೂ.	ಒಟ್ಟುರೂ.	ರೂ.	ಒಟ್ಟುರೂ.
I. ಇಕ್ವಿಟಿ ಮತ್ತು ಹೊಣೆಗಾರಿಕೆಗಳು :					
1. ಶೇರುದಾರರ ನಿಧಿ :					
a. ಶೇರು ಬಂಡವಾಳ	1	6,00,000		8,00,000	
b. ಮೀಸಲು ಮತ್ತು ಹೆಚ್ಚಳ	2	<u>1,18,000</u>	7,18,000	<u>2,44,000</u>	10,44,000
2. ಅಪ್ರಸ್ತುತ ಹೊಣೆಗಾರಿಕೆಗಳು :					
ದೀರ್ಘಾವಧಿ ಸಾಲಗಳು	3		2,00,000		3,00,000
3. ಚಾಲ್ತಿ ಹೊಣೆಗಾರಿಕೆಗಳು :					
a. ವ್ಯಾಪಾರದಲ್ಲಿ ಪಾವತಿಸಬೇಕಾದದ್ದು	4	1,15,000		90,000	
b. ಅಲ್ಪಾವಧಿ ನಿಬಂಧನೆಗಳು	5	<u>44,000</u>	1,59,000	<u>57,000</u>	1,47,000
ಒಟ್ಟು			10,77,000		14,91,000
II. ಆಸ್ತಿಗಳು :					
1. ಅಪ್ರಸ್ತುತ ಆಸ್ತಿಗಳು :					
a. ಸ್ಥಿರಾಸ್ತಿಗಳು					
i) ಸ್ಪಷ್ಟ ಸ್ವತ್ತುಗಳು	6		7,00,000		10,45,000
2. ಚರಾಸ್ತಿಗಳು :					
a. ದಾಸ್ತಾನು	7	3,00,000		3,50,000	
b. ವ್ಯಾಪಾರದಲ್ಲಿ ಬರಬೇಕಾದದ್ದು	8	57,000		56,000	
c. ನಗದು ಮತ್ತು ನಗದಿಗೆ ಸಮನಾದದ್ದು	9	<u>20,000</u>	3,77,000	<u>40,000</u>	4,46,000
ಒಟ್ಟು			10,77,000		14,91,000

ಖಾತೆಗಳಿಗೆ ಟಿಪ್ಪಣಿಗಳು :

		2016	2017
ಸೂಚನೆ 1 ಶೇರು ಬಂಡವಾಳ :			
ಇಕ್ವಿಟಿ ಶೇರು ಬಂಡವಾಳ		6,00,000	8,00,000
ಶೇರು ಬಂಡವಾಳ		6,00,000	8,00,000



ಸೂಚನೆ 2 ಮೀಸಲು ಮತ್ತು ಹೆಚ್ಚಳ:

ಲಾಭ ಮತ್ತು ನಷ್ಟ ಖಾತೆ

1,25,000 2,50,000

ಕಳೆಯಿರಿ: ಪ್ರಾರಂಭಿಕ ವೆಚ್ಚಗಳು

7,000 6,000

ಮೀಸಲು ಮತ್ತು ಹೆಚ್ಚಳ

1,18,000 2,44,000

ಸೂಚನೆ 3 ದೀರ್ಘಾವಧಿ ಸಾಲಗಳು:

ಡಿಬೆಂಚರ್‌ಗಳು

2,00,000 3,00,000

ದೀರ್ಘಾವಧಿ ಸಾಲಗಳು

2,00,000 3,00,000

ಸೂಚನೆ 4 ವ್ಯಾಪಾರದಲ್ಲಿ ಪಾವತಿಸಬೇಕಾದದ್ದು:

ಸಾಹುಕಾರರು

1,15,000 90,000

ವ್ಯಾಪಾರದಲ್ಲಿ ಪಾವತಿಸಬೇಕಾದದ್ದು

1,15,000 90,000

ಸೂಚನೆ 5 ಅಲ್ಪಾವಧಿ ನಿಬಂಧನೆಗಳು:

ತೆರಿಗೆಗಾಗಿ ಮೀಸಲು

44,000 57,000

ಅಲ್ಪಾವಧಿ ನಿಬಂಧನೆಗಳು

44,000 57,000

ಸೂಚನೆ 6 ಸ್ಪಷ್ಟ ಸ್ವತ್ತುಗಳು:

ಭೂಮಿ ಮತ್ತು ಕಟ್ಟಡ

3,00,000 4,00,000

ಸ್ಥಾವರ ಮತ್ತು ಯಂತ್ರೋಪಕರಣಗಳು

4,00,000 6,45,000

ಸ್ಪಷ್ಟ ಸ್ವತ್ತುಗಳು

7,00,000 10,45,000

ಸೂಚನೆ 7 ದಾಸ್ತಾನು:

ಶಿಲ್ಕು

3,00,000 3,50,000

ದಾಸ್ತಾನು

3,00,000 3,50,000

ಸೂಚನೆ 8 ವ್ಯಾಪಾರದಲ್ಲಿ ಬರಬೇಕಾದದ್ದು:

ಇತರೆ ಸಾಲಗಾರರು

63,000 59,000

ಕಳೆಯಿರಿ: ಸಂಶಯಯುಕ್ತ ಸಾಲದ ಮೀಸಲು

6,000 3,000

ವ್ಯಾಪಾರದಲ್ಲಿ ಬರಬೇಕಾದದ್ದು

57,000 56,000

ಸೂಚನೆ 9 ನಗದು ಮತ್ತು ನಗದಿಗೆ ಸಮನಾದದ್ದು:

ಬ್ಯಾಂಕು

20,000 40,000

ನಗದು ಮತ್ತು ನಗದಿಗೆ ಸಮನಾದದ್ದು

20,000 40,000

ಹೆಚ್ಚುವರಿ ವಿವರ:

a) ಪ್ರಸಕ್ತ ವರ್ಷದಲ್ಲಿ ರೂ. 70,000 ಮೌಲ್ಯದ ಯಂತ್ರೋಪಕರಣವನ್ನು ರೂ. 6,000ಗೆ ಮಾರಾಟ ಮಾಡಲಾಗಿದೆ.

b) ಪ್ರಸಕ್ತ ವರ್ಷದಲ್ಲಿ ಪಾವತಿಸಲಾದ ಲಾಭಾಂಶ ರೂ. 50,000.



10. ಸೌರಭ ಲಿಮಿಟೆಡ್ ಅವರು ದಿನಾಂಕ 31 ನೇ ಡಿಸೆಂಬರ್ 2016 ಮತ್ತು 2017 ರಂದು ನೀಡಿದ ಹಣಕಾಸಿನ ಹೇಳಿಕೆಗಳು.

ಸ್ವತ್ತು ಮತ್ತು ಹೊಣೆಗಾರಿಕೆಗಳ ಹೇಳಿಕೆ

ವಿವರಗಳು	ಸೂಚನೆ	2016		2017	
		ರೂ.	ಒಟ್ಟು ರೂ.	ರೂ.	ಒಟ್ಟು ರೂ.
I. ಇಕ್ಕಟ ಮತ್ತು ಹೊಣೆಗಾರಿಕೆಗಳು :					
1. ಶೇರುದಾರರ ನಿಧಿ :					
a. ಶೇರು ಬಂಡವಾಳ	1	3,00,000		3,20,000	
b. ಮೀಸಲು ಮತ್ತು ಹೆಚ್ಚಳ	2	<u>40,000</u>	3,40,000	<u>50,000</u>	3,70,000
2. ಅವಸ್ಥಿತ ಹೊಣೆಗಾರಿಕೆಗಳು :					
ದೀರ್ಘಾವಧಿ ಸಾಲಗಳು	3		50,000		30,000
3. ಬಾಲ್ಯ ಹೊಣೆಗಾರಿಕೆಗಳು :					
a. ವ್ಯಾಪಾರದಲ್ಲಿ ಪಾವತಿಸಬೇಕಾದದ್ದು	4		40,000		50,000
ಒಟ್ಟು			4,30,000		4,50,000
II. ಆಸ್ತಿಗಳು :					
1. ಅವಸ್ಥಿತ ಆಸ್ತಿಗಳು :					
a. ಸ್ಥಿರಾಸ್ತಿಗಳು					
i) ಸ್ಪಷ್ಟ ಸ್ವತ್ತುಗಳು	5	80,000		1,20,000	
ii) ಅಸ್ಪಷ್ಟ ಸ್ವತ್ತುಗಳು	6	<u>40,000</u>	1,20,000	<u>20,000</u>	1,40,000
2. ಚರಾಸ್ತಿಗಳು :					
a. ದಾಸ್ತಾನು	7	2,00,000		1,80,000	
b. ವ್ಯಾಪಾರದಲ್ಲಿ ಬರಬೇಕಾದದ್ದು	8	56,000		65,000	
c. ನಗದು ಮತ್ತು ನಗದಿಗೆ ಸಮನಾದದ್ದು	9	<u>54,000</u>	3,10,000	<u>65,000</u>	3,10,000
ಒಟ್ಟು			4,30,000		4,50,000

ಖಾತೆಗಳಿಗೆ ಟಿಪ್ಪಣಿಗಳು

	2016	2017
ಸೂಚನೆ 1 ಶೇರು ಬಂಡವಾಳ :		
ಇಕ್ಕಟ ಶೇರು ಬಂಡವಾಳ	3,00,000	3,20,000
ಶೇರು ಬಂಡವಾಳ	3,00,000	3,20,000
ಸೂಚನೆ 2 ಮೀಸಲು ಮತ್ತು ಹೆಚ್ಚಳ :		
ಲಾಭ ಮತ್ತು ನಷ್ಟ ಖಾತೆ	40,000	50,000
ಮೀಸಲು ಮತ್ತು ಹೆಚ್ಚಳ	40,000	50,000
ಸೂಚನೆ 3 ದೀರ್ಘಾವಧಿ ಸಾಲಗಳು :		
10% ಡಿಬೆಂಚರ್‌ಗಳು	50,000	30,000
ದೀರ್ಘಾವಧಿ ಸಾಲಗಳು	50,000	30,000
ಸೂಚನೆ 4 ವ್ಯಾಪಾರದಲ್ಲಿ ಪಾವತಿಸಬೇಕಾದದ್ದು :		
ಸಾಹುಕಾರರು	40,000	50,000
ವ್ಯಾಪಾರದಲ್ಲಿ ಪಾವತಿಸಬೇಕಾದದ್ದು	40,000	50,000



ಸೂಚನೆ 5 ಸ್ಪಷ್ಟ ಸ್ವತ್ತುಗಳು:

ಭೂಮಿ ಮತ್ತು ಕಟ್ಟಡ

80,000

1,20,000

ಸ್ಪಷ್ಟ ಸ್ವತ್ತುಗಳು

80,000

1,20,000

ಸೂಚನೆ 6 ಅಸ್ಪಷ್ಟ ಸ್ವತ್ತುಗಳು:

ಸುನಾಮ

40,000

20,000

ಅಸ್ಪಷ್ಟ ಸ್ವತ್ತುಗಳು

40,000

20,000

ಸೂಚನೆ 7 ದಾಸ್ತಾನು:

ಶಿಲ್ಕು

2,00,000

1,80,000

ದಾಸ್ತಾನು

2,00,000

1,80,000

ಸೂಚನೆ 8 ವ್ಯಾಪಾರದಲ್ಲಿ ಬರಬೇಕಾದದ್ದು:

ಸಾಲಗಾರರು

60,000

70,000

ಕಳೆಯಿರಿ: ಸಂಶಯಯುಕ್ತ ಸಾಲದ ಮೀಸಲು

4,000

5,000

ವ್ಯಾಪಾರದಲ್ಲಿ ಬರಬೇಕಾದದ್ದು

56,000

65,000

ಸೂಚನೆ 9 ನಗದು ಮತ್ತು ನಗದಿಗೆ ಸಮನಾದದ್ದು:

ಕೈಯಲ್ಲಿರುವ ನಗದು

54,000

65,000

ನಗದು ಮತ್ತು ನಗದಿಗೆ ಸಮನಾದದ್ದು

54,000

65,000

ಹೆಚ್ಚುವರಿ ವಿವರ:

a) 2017 ರಲ್ಲಿ ವಿತರಿಸಿದ ಲಾಭಾಂಶ ರೂ. 20,000.

b) ಭೂಮಿ ಖರೀದಿ ಮಾಡಿದ್ದು ರೂ. 40,000.

c) ಸುನಾಮ ತೆಗೆದು ಹಾಕಿದ್ದು ರೂ. 20,000.

d) 2017 ರಲ್ಲಿ ರೂ. 20,000 ಬೆಲೆಯ ಸಾಲಪತ್ರಗಳನ್ನು ಮರುಪಾವತಿಸಲಾಗಿದೆ.

ನಗದು ಹರಿವು ಪಟ್ಟಿಯನ್ನು ತಯಾರಿಸಿ.

ವಿಭಾಗ - ಡ

(1×15=15)

ಪ್ರಕರಣ ಅಧ್ಯಯನ (ಕಡ್ಡಾಯ ಪಠ್ಯ).

11. ಸಚಿನ್ ಲಿಮಿಟೆಡ್ ಅವರ ಹಣಕಾಸಿನ ಹೇಳಿಕೆಗಳು ಈ ಕೆಳಗಿನಂತಿವೆ:

ಸ್ವತ್ತು ಮತ್ತು ಹೊಣೆಗಾರಿಕೆಗಳ ಹೇಳಿಕೆಗಳು

2017

ವಿವರಗಳು

ಸೂಚನೆ

ರೂ.

ಒಟ್ಟು ರೂ.

I. ಇಕ್ಕಟ್ಟು ಮತ್ತು ಹೊಣೆಗಾರಿಕೆಗಳು:

1. ಶೇರುದಾರರ ನಿಧಿ:

a. ಶೇರು ಬಂಡವಾಳ

1 8,00,000

b. ಮೀಸಲು ಮತ್ತು ಹೆಚ್ಚಳ

2 62,000

8,62,000

2. ಅಪ್ರಸ್ತುತ ಹೊಣೆಗಾರಿಕೆಗಳು:

ದೀರ್ಘಾವಧಿ ಸಾಲಗಳು

3

2,00,000

3. ಚಾಲ್ತಿ ಹೊಣೆಗಾರಿಕೆಗಳು:

a. ವ್ಯಾಪಾರದಲ್ಲಿ ಪಾವತಿಸಬೇಕಾದದ್ದು

4

80,000

11,42,000

ಒಟ್ಟು

II. ಆದಾಯಗಳು :

1. ಅಪರಾಧ ಆದಾಯಗಳು :		
a. ಸ್ವರಾಶಿಗಳು		
i) ಸ್ವರಾಶಿಗಳು	5	8,70,000
ii) ಅಪರಾಧ ಆದಾಯಗಳು	6	40,000
2. ಚರಾಶಿಗಳು :		
a. ದಾಸ್ತಾನು	7	1,80,000
b. ವ್ಯಾಪಾರದಲ್ಲಿ ಬರಬೇಕಾದದ್ದು	8	42,000
c. ನಗದು ಮತ್ತು ನಗದಿಗೆ ಸಮನಾದದ್ದು	9	10,000
ಒಟ್ಟು		11,42,000
ಪಾತಗಳಿಗೆ ಟಿಪ್ಪಣಿಗಳು :		
	2017	
ಸೂಚನೆ 1 ಶೇರು ಬಂಡವಾಳ :		
ಇಟ್ಟ ಶೇರು ಬಂಡವಾಳ		5,00,000
6% ಹಕ್ಕಿನ ಶೇರು ಬಂಡವಾಳ		3,00,000
ಶೇರು ಬಂಡವಾಳ		8,00,000
ಸೂಚನೆ 2 ಮೀಸಲು ಮತ್ತು ಹೆಚ್ಚಳ :		
ಸಾಮಾನ್ಯ ಮೀಸಲು		40,000
ಲಾಭ ಮತ್ತು ನಷ್ಟ ಪಾತ		30,000
		70,000
ಕಳೆಯಿರಿ : ಪ್ರಾರಂಭಿಕ ವೆಚ್ಚಗಳು		8,000
ಮೀಸಲು ಮತ್ತು ಹೆಚ್ಚಳ		62,000
ಸೂಚನೆ 3 ದೀರ್ಘಾವಧಿ ಸಾಲಗಳು :		
5% ಡಿಬೆಂಚರ್‌ಗಳು		2,00,000
ದೀರ್ಘಾವಧಿ ಸಾಲಗಳು		2,00,000
ಸೂಚನೆ 4 ವ್ಯಾಪಾರದಲ್ಲಿ ಪಾವತಿಸಬೇಕಾದದ್ದು :		
ಸಾಹುಕಾರರು		56,000
ಕೊಡತಕ್ಕ ಹುಂಡಿಗಳು		24,000
ವ್ಯಾಪಾರದಲ್ಲಿ ಪಾವತಿಸಬೇಕಾದದ್ದು		80,000
ಸೂಚನೆ 5 ಸ್ವಲ್ಪ ಸ್ವತ್ತುಗಳು :		
ಭೂಮಿ ಮತ್ತು ಕಟ್ಟಡ		5,00,000
ಯಂತ್ರೋಪಕರಣಗಳು		3,50,000
ಪೀಠೋಪಕರಣಗಳು		20,000
ಸ್ವಲ್ಪ ಸ್ವತ್ತುಗಳು		8,70,000

ಸೂಚನೆ 6 ಅಸ್ವಲ್ಪ ಸ್ವತ್ತುಗಳು :		
ಸುನಾಮ		40,000
ಅಸ್ವಲ್ಪ ಸ್ವತ್ತುಗಳು		40,000
ಸೂಚನೆ 7 ದಾಸ್ತಾನು :		
ಶಿಲ್ಪ		1,80,000
ದಾಸ್ತಾನು		1,80,000
ಸೂಚನೆ 8 ವ್ಯಾಪಾರದಲ್ಲಿ ಬರಬೇಕಾದದ್ದು :		
ಸಾಲಗಾರರು		42,000
ವ್ಯಾಪಾರದಲ್ಲಿ ಬರಬೇಕಾದದ್ದು		42,000
ಸೂಚನೆ 9 ನಗದು ಮತ್ತು ನಗದಿಗೆ ಸಮನಾದದ್ದು :		
ನಗದು		10,000
ನಗದು ಮತ್ತು ನಗದಿಗೆ ಸಮನಾದದ್ದು		10,000

ವರ್ಷದ ಒಟ್ಟು ಮಾರಾಟ ರೂ. 8,00,000 ಮತ್ತು ಅದರ ಮೇಲೆ ಗಳಿಸಿದ ಲಾಭ ಶೇ. 20%.

I) ಕಂಡು ಹಿಡಿಯಿರಿ :

- ಚಾರ್ಜ್ ಅನುಪಾತ
- ಶೀಘ್ರ ಅನುಪಾತ
- ಮಾಲೀಕತ್ವದ ಅನುಪಾತ
- ಬಂಡವಾಳ ಗಿರಿಯಿಂಗ್ ಅನುಪಾತ
- ಶಿಲ್ಪ ಆವರ್ತನ ಅನುಪಾತ
- ಸಾಲ-ಸಾಮಾನ್ಯ ಶೇರು ಅನುಪಾತ

II) ಕೆಳಗಿನ ವಿಷಯಗಳ ಕುರಿತು ನಿಮ್ಮ ಅಭಿಪ್ರಾಯ ತಿಳಿಸಿ :

- ದ್ರವ್ಯದ ಸ್ಥಿತಿಗತಿ
- ಸಾಲ-ಸಾಮಾನ್ಯ ಶೇರು ಮಿಶ್ರಣ
- ಸಾಲ ತೀರಿಸುವ ಯೋಗ್ಯತೆಯ ಸ್ಥಿತಿ



21-21

36525/23525/E 250

Reg. No.

--	--	--	--	--	--	--	--

Fifth Semester B.Com.2/B.Com.3 Degree Examination, Nov./Dec. 2018
COMPUTER APPLICATION IN BUSINESS (Regular/Repeater) (Paper – IV)

Time : 3 Hours

Max. Marks : 80

- Instructions :**
- 1) Answer all Sections, subject to internal choice.
 - 2) Section D is compulsory.

SECTION – A

Answer **any ten** questions. **Each** carries **2** marks.

(10×2=20)

1. What is mobile commerce ?
2. Name any 2 online book stores.
3. What do you mean by virtual auction ?
4. Distinguish between intranet and extranet.
5. Write any 2 characteristics of LAN.
6. Expand HTTP and SGML.
7. How do you set the background colour of HTML page ?
8. Specify any 4 keywords of VB.Net.
9. Give the syntax of Inputbox() in VB.Net.
10. Define branching.
11. Write the purpose of firewall.
12. Define cryptography.

SECTION – B

Answer **any 3** questions. **Each** carries **5** marks.

(3×5=15)

13. Write the benefits of E-commerce to the government.
14. Explain the merit of computer networks.
15. Explain the structure of HTML document.
16. Write a VB.Net program to find the given number is even or odd.
17. Describe the benefits of electronic payment system.

SECTION – C

Answer **any 2** questions. **Each** carries **15** marks.

(2×15=30)

18. Discuss in detail the different electronic payment system.
19. Explain the merits and demerits of "Business through Internet" concept.
20. Explain the different conditional control statements in VB.Net with syntax and example.
21. Write a short note on :
 - a) Internet newspaper.
 - b) Table tags in HTML.
 - c) BPR.

P.T.O.



SECTION – D

Case study. **Compulsory.**

(1×15=15)

22. Design a VB.Net application to generate a bill of the books purchased on the basis of following conditions.

Price	Discount
Below Rs. 100	5%
Between Rs. 100 to 200	10%
Between Rs. 200 to 300	15%
Above Rs. 300	20%

Accept the Book title, Author name, Publisher name, Price and quantity, calculate and print the Bill amount.

Reg. No.

--	--	--	--	--	--	--	--

V Semester B.Com.3 Examination, November/December 2018**GOODS AND SERVICES TAX – I****(Paper – 1) (Regular)**

Time : 3 Hours

Max. Marks : 80

Instructions : 1) Answer all the Sections according internal choice.

2) Question under Section 'D' is compulsory.

SECTION – A1. Answer **any ten** of the following.**(10×2=20)**

- Why is the goods and service tax introduced ?
- Expand the following terms :
 - NEFT
 - RTGS.
- Give two examples of actionable claims.
- What is address of record ?
- What is Reverse Charge ?
- What do you mean by exempt supplies ?
- What is the threshold limit of exemption ?
- Define casual dealers.
 - Mention the approaches for treatment.
 - Define Services.
- State any two objectives of GST.
- Give the meaning of registration.

SECTION – BAnswer **any three** of the following.**(3×5=15)**

- What is GST ? State its features.
- Write short notes on :
 - Actionable claim
 - Concept of business.
- What are the important exemptions determined by GST council on 19-5-2017 ?
- Explain the types of registration.
- Explain the principles of GST for imposing tax.

P.T.O.



SECTION – C

(2×15=)

Answer **any two** of the following.

7. Explain the benefits of GST to the traders, consumers and government.
8. What is capital asset ? Explain in detail about stock-in-trade, personal effects and jewellery.
9. Write short notes on any **three** :
 - a) Financial services
 - b) Unregistered business
 - c) Government departments and other public sectors
 - d) Cancellation of registration.
10. Explain the procedure for registration.

SECTION – D

Case study (**compulsory** question).

(1×15=15)

11. a) On 1-6-2018 Mr. Shrinivas who is doing trading business, purchased a car for business, on which he was taken ITC (Input Tax Credit). On 16-10-2018 he gifted this car to his friend Mr. Vasu. State whether this gift is treated as supply or not.
- b) Mr. Suresh who is mobile dealer, gifted a mobile to his wife. State whether it is taxable supply or not, if the mobile is
 - i) ₹ 55,000
 - ii) ₹ 35,000.
- c) Head office transferred goods of ₹ 12,00,000 to the branch office without consideration, Is it treated as taxable supplies ?

ಕನ್ನಡ ಆವೃತ್ತಿ

ವಿಭಾಗ - ಅ

1. ಬೇಕಾದ ಹತ್ತಕ್ಕೆ ಉತ್ತರಿಸಿರಿ.

(10×2=20)

- a) ಸರಕು ಮತ್ತು ಸೇವಾ ಕರ ಏಕೆ ಪ್ರಸ್ತಾಪಿಸಲಾಗಿದೆ ?
- b) ಈ ಕೆಳಗಿನವುಗಳನ್ನು ವಿಸ್ತರಿಸಿರಿ :
 - i) ಎನ್.ಇ.ಎಫ್.ಟಿ.
 - ii) ಆರ್.ಟಿ.ಜಿ.ಎಸ್.
- c) ಕ್ರಮಕೈಗೊಳ್ಳಬಹುದಾದ ಎರಡು ಹಕ್ಕು ಪತ್ರಗಳನ್ನು ಉದಾಹರಿಸಿರಿ.
- d) ದಸ್ತಾವೇಜು ಇಡುವ ವಿಳಾಸ ಎಂದರೇನು ?
- e) ತಿರುಗಿಸುವ ಕರ ಎಂದರೇನು ?
- f) ರಿಯಾಯಿತಿವುಳ್ಳ ಪೂರೈಕೆ ಎಂದರೇನು ?
- g) ಸರಕು ಮತ್ತು ಸೇವಾ ತೆರಿಗೆಯ ವಿನಾಯಿತಿಯ ಮೂಲ ಮಿತಿ ಎಂದರೇನು ?
- h) ಸಾಂದರ್ಭಿಕ ವ್ಯಾಪಾರಿಯ ವ್ಯಾಖ್ಯೆ ಕೊಡಿರಿ.
 - i) ನಡೆದುಕೊಳ್ಳುವಿಕೆಯ ಅನುಸಂಧಾನಗಳ ಬಗ್ಗೆ ತಿಳಿಸಿರಿ.
 - j) ಸೇವೆಗಳ ವ್ಯಾಖ್ಯೆ ನೀಡಿರಿ.

- k) ಸರಕು ಮತ್ತು ಸೇವಾ ತೆರಿಗೆಗಳ ಯಾವುದಾದರೂ ಎರಡು ಉದ್ದೇಶಗಳನ್ನು ತಿಳಿಸಿರಿ.
l) ನೋಂದಣಿಯ ಅರ್ಥವನ್ನು ನೀಡಿರಿ.

ವಿಭಾಗ - ಬ

ಕೆಳಗಿನವುಗಳಲ್ಲಿ ಬೇಕಾದ ಮೂರಕ್ಕೆ ಉತ್ತರಿಸಿರಿ.

2. ಸರಕು ಮತ್ತು ಸೇವಾ ತೆರಿಗೆ ಎಂದರೇನು ? ಅದರ ಗುಣಲಕ್ಷಣಗಳನ್ನು ತಿಳಿಸಿರಿ. (3×5=15)
3. ಲಘು ಟಿಪ್ಪಣಿ ಬರೆಯಿರಿ :
i) ಕ್ರಮಕ್ಕೆಗೊಳ್ಳಬಹುದಾದ ಹಕ್ಕು ಪತ್ರಗಳು
ii) ವ್ಯವಹಾರದ ಪರಿಕಲ್ಪನೆ.
4. ಜಿ.ಎಸ್.ಟಿ. ಮಂಡಳಿಯವರು ದಿನಾಂಕ 19-5-2017 ರಂದು ನಿರ್ಣಯ ಕೈಗೊಂಡ ವಿನಾಯಿತಿಗಳು ಯಾವುವು ತಿಳಿಸಿರಿ ?
5. ನೋಂದಣಿಯ ವಿವಿಧ ಪ್ರಕಾರಗಳ ಬಗ್ಗೆ ವಿವರಿಸಿರಿ.
6. ಜಿ.ಎಸ್.ಟಿ. ಅಡಿಯಲ್ಲಿ ತೆರಿಗೆ ಹಾಕುವ ತತ್ವಗಳ ಬಗ್ಗೆ ಸ್ಪಷ್ಟೀಕರಣ ನೀಡಿರಿ.

ವಿಭಾಗ - ಕ

ಬೇಕಾದ ಎರಡಕ್ಕೆ ಉತ್ತರಿಸಿರಿ.

7. ಜಿ.ಎಸ್.ಟಿ.ಯಿಂದ ವ್ಯಾಪಾರಿಗಳಿಗೆ, ಗ್ರಾಹಕರಿಗೆ ಹಾಗೂ ಸರಕಾರಕ್ಕೆ ಆಗುವ ವಿವಿಧ ಲಾಭಗಳ ಬಗ್ಗೆ ವಿವರಣೆ ನೀಡಿರಿ. (2×15=30)
8. ಬಂಡವಾಳ ಆಸ್ತಿ ಎಂದರೇನು ? ವ್ಯಾಪಾರದಲ್ಲಿ ದಾಸ್ತಾನು, ವೈಯಕ್ತಿಕ ಪರಿಣಾಮಗಳು ಮತ್ತು ಆಭರಣಗಳ ಬಗ್ಗೆ ಸವಿಸ್ತಾರ ವಿವರಣೆ ನೀಡಿರಿ.
9. ಲಘು ಟಿಪ್ಪಣಿ ಬರೆಯಿರಿ (ಬೇಕಾದ ಮೂರು) :
a) ಹಣಕಾಸಿನ ಸೇವೆಗಳು
b) ನೋಂದಾಯಿಸಲ್ಪಡದ ವ್ಯವಹಾರ
c) ಸರಕಾರಿ ಇಲಾಖೆಗಳು ಮತ್ತು ಇತರೆ ಸಾರ್ವಜನಿಕ ರಂಗಗಳು
d) ನೋಂದಣಿ ರದ್ದುಪಡಿಸುವುದು.
10. ನೋಂದಣಿ ಪ್ರಕ್ರಿಯೆ ಬಗ್ಗೆ ವಿವರಿಸಿರಿ.

ವಿಭಾಗ - ಡ

(ಕಡ್ಡಾಯ ಪ್ರಶ್ನೆ) ಪ್ರಕರಣ ಅಧ್ಯಯನ

11. a) ಶ್ರೀ ಶ್ರೀನಿವಾಸ ಇವರು ದಿನಾಂಕ 1-6-2018 ರಿಂದ ವ್ಯಾಪಾರ ವಹಿವಾಟು ಮಾಡಿಕೊಂಡಿರುತ್ತಾರೆ. ಅವರು ವ್ಯವಹಾರದ ಬಳಕೆಗಾಗಿ ಒಂದು ಕಾರನ್ನು ಖರೀದಿ ಮಾಡಿಕೊಂಡಿರುತ್ತಾರೆ. ಆ ಕಾರಿನ ಮೇಲೆ ITC ಸೌಲಭ್ಯ ಪಡೆದಿರುತ್ತಾರೆ. ದಿನಾಂಕ 16-10-2018 ರಂದು ಆ ಕಾರನ್ನು ತಮ್ಮ ಸ್ನೇಹಿತನಾದ ಶ್ರೀ ವಾಸು ಇವರಿಗೆ ಕೊಡುಗೆಯಾಗಿ ನೀಡಿದ್ದಾರೆ. ಈ ಕೊಡುಗೆಯು ಪೂರೈಕೆ ಹೌದು ಅಥವಾ ಅಲ್ಲವೋ ಎಂಬುದನ್ನು ಹೇಗೆ ಪರಿಗಣಿಸುವಿರಿ ? (1×15=15)
- b) ಶ್ರೀ ಸುರೇಶ ಇವರು ಮೊಬೈಲ್ ವ್ಯಾಪಾರಿಯಾಗಿದ್ದು, ಒಂದು ಮೊಬೈಲನ್ನು ತಮ್ಮ ಪತ್ನಿಗೆ ಕೊಡುಗೆಯಾಗಿ ನೀಡಿದ್ದಾರೆ. ಈ ಕೆಳಗಿನ ಸಂದರ್ಭಗಳಲ್ಲಿ ಅದು ತೆರಿಗೆ ಹಾಕಬಹುದಾದ ಪೂರೈಕೆ ಹೌದು ಅಥವಾ ಅಲ್ಲವೋ ಎಂಬುದನ್ನು ಹೇಗೆ ಪರಿಗಣಿಸುವಿರಿ ?
i) ರೂ. 55,000
ii) ರೂ. 35,000
- c) ಒಂದು ಪ್ರಧಾನ ಕಛೇರಿಯು ತನ್ನ ಶಾಖೆಗೆ ರೂ. ಹನ್ನೆರಡು ಲಕ್ಷ ಮೌಲ್ಯದ ಸರಕುಗಳನ್ನು ಯಾವುದೇ ಪ್ರತಿಫಲವಿಲ್ಲದೆ ವರ್ಗಾಯಿಸಿದ್ದಾರೆ. ಇದು ತೆರಿಗೆಗೆ ಒಳಪಡುವ ಪೂರೈಕೆ ಎಂದು ಹೇಗೆ ಪರಿಗಣಿಸುವಿರಿ ?



36523/23523/E 230

Reg. No.

--	--	--	--	--	--	--	--

V Semester B.Com.2/B.Com.3 Degree Examination, November/December 2018
Paper – I : ELEMENTS OF COSTING – I
(Regular and Repeaters)

Time : 3 Hours

Max. Marks : 80

Instructions : 1) Attempt questions according to internal choice in each Section.

ಸೂಚನೆಗಳು : ಪ್ರತಿಯೊಂದು ವಿಭಾಗದ ಆಂತರಿಕ ಆಯ್ಕೆಗನುಸಾರವಾಗಿ ಪ್ರಶ್ನೆಗಳನ್ನು ಉತ್ತರಿಸಿರಿ.

2) Question No. 11 is compulsory.

ಪ್ರಶ್ನೆ 11 ಕಡ್ಡಾಯ.

3) Give working notes wherever necessary.

ಅವಶ್ಯವಿದ್ದಲ್ಲಿ ಟಿಪ್ಪಣಿಗಳನ್ನು ಬರೆಯಿರಿ.

SECTION – A

ವಿಭಾಗ – ಅ

1. Answer **any ten** of the following :

(10×2=20)

ಬೇಕಾದ ಹತ್ತು ಪ್ರಶ್ನೆಗಳಿಗೆ ಉತ್ತರಿಸಿರಿ :

a) Define Cost Accounting.

ವೆಚ್ಚ ಲೆಕ್ಕಾಪತ್ರವನ್ನು ವ್ಯಾಖ್ಯಾನಿಸಿರಿ.

b) State the components of Prime Cost.

ಪ್ರಧಾನ ವೆಚ್ಚದ ಮುಖ್ಯ ಘಟಕಗಳನ್ನು ತಿಳಿಸಿರಿ.

c) What is Indirect Material Cost ? Give two examples.

ಪರೋಕ್ಷ ವಸ್ತುಗಳ ವೆಚ್ಚ ಎಂದರೇನು ? ಎರಡು ಉದಾಹರಣೆ ಕೊಡಿ.

d) What is Maximum Stock Level ?

ಗರಿಷ್ಠ ದಾಸ್ತಾನು ಮಟ್ಟ ಎಂದರೇನು ?

e) What is Cost Sheet ?

ವೆಚ್ಚ ಪಟ್ಟಿ ಎಂದರೇನು ?

f) What is purchase requisition ?

ಖರೀದಿ ಮನವಿ ಎಂದರೇನು ?

g) What is Idle time ?

ನಿಷ್ಪ್ರಯೋಜಕ ವೇಳೆ ಎಂದರೇನು ?

h) What do you mean by Labour Hour Rate ?

ಕಾರ್ಮಿಕ ಗಂಟೆ ದರ ಎಂದರೇನು ?

i) Write formula to calculate the earnings under Rowan Plan.

ರೋವನ್ ಯೋಜನೆಯಲ್ಲಿ ಗಳಿಕೆ ಲೆಕ್ಕ ಮಾಡುವ ಸೂತ್ರ ಬರೆಯಿರಿ.

P.T.O.



j) What is overhead cost ?

ಮೇಲ್ವೆಚ್ಚಗಳು ಎಂದರೇನು ?

k) What do you mean by under recovery of overhead ?

ಮೇಲ್ವೆಚ್ಚದ ಕಡಿಮೆ-ಆಕರಣೆ ಎಂದರೇನು ?

l) What is Machine Hour Rate ?

ಯಂತ್ರ ಗಂಟೆ ದರ ಎಂದರೇನು ?

SECTION – B

ವಿಭಾಗ – ಬಿ

Answer **any three** of the following :

(3×5=15)

ಕೆಳಗಿನ ಬೇಕಾದ ಮೂರು ಪ್ರಶ್ನೆಗಳಿಗೆ ಉತ್ತರಿಸಿರಿ :

2. Explain the objectives of Cost Accounting.

ವೆಚ್ಚ ಲೆಕ್ಕಾಸ್ತದ ಉದ್ದೇಶಗಳನ್ನು ವಿವರಿಸಿರಿ.

3. From the following particulars prepare Cost Sheet and show the Sales Value :

	Rs.
Raw materials as on 1-4-2017	1,00,000
Raw materials as on 31-3-2018	80,000
Work in progress as on 1-4-2017	40,000
Work in progress as on 31-3-2018	64,000
Purchase of raw materials	5,00,000
Direct wages	2,00,000
Factory overhead 80% of direct wages	
Administrative overhead	60,000
Selling and distribution overhead	20,000
Profit 20% on sales.	

ಕೆಳಗಿನ ವಿವರಗಳಿಂದ ವೆಚ್ಚ ಪತ್ರಿಕೆಯನ್ನು ತಯಾರಿಸಿರಿ ಹಾಗೂ ಮಾರಾಟದ ಬೆಲೆಯನ್ನು ತೋರಿಸಿರಿ.

	ರೂ.ಗಳಲ್ಲಿ
ಕಚ್ಚಾ ಸಾಮಗ್ರಿ 1-4-2017ಕ್ಕೆ	1,00,000
ಕಚ್ಚಾ ಸಾಮಗ್ರಿ 31-3-2018ಕ್ಕೆ	80,000
ಪ್ರಗತಿಯಲ್ಲಿರುವ ಕೆಲಸ 1-4-2017	40,000
ಪ್ರಗತಿಯಲ್ಲಿರುವ ಕೆಲಸ 31-3-2018	64,000
ಕಚ್ಚಾ ಸಾಮಗ್ರಿಯ ಖರೀದಿ	5,00,000
ನೇರ ಕೂಲಿ	2,00,000
ಉತ್ಪಾದನೆಯ ಮೇಲೆ ವೆಚ್ಚ ನೇರ ಕೂಲಿಯ ಪ್ರತಿಶತ 80%	
ಕಚೇರಿಯ ಮೇಲೆ ವೆಚ್ಚ	60,000
ಮಾರಾಟ ಹಾಗೂ ವಿತರಣೆಯ ಮೇಲೆ ವೆಚ್ಚ	20,000
ಮಾರಾಟದ ಬೆಲೆಯ ಮೇಲೆ 20% ಲಾಭ.	

4. Following is the information relating to consumption of material "M" in an organisation.

Maximum consumption	200 units
Minimum consumption	160 units
Re-order quantity	200 units
Delivery period	1 week to 3 weeks
Normal	2 weeks
Consumption during the year	2400 units

Calculate :

- 1) Re-order level
- 2) Maximum stock level
- 3) Minimum stock level.

ಒಂದು ಸಂಸ್ಥೆಯಲ್ಲಿ "M" ವಸ್ತುವಿನ ಉಪಯೋಗಕ್ಕೆ ಸಂಬಂಧಿಸಿದ ಮಾಹಿತಿ ಕೆಳಗಿನಂತಿದೆ.

ಗರಿಷ್ಠ ಬಳಕೆ	200 ಯೂನಿಟ್‌ಗಳು
ಕನಿಷ್ಠ ಬಳಕೆ	160 ಯೂನಿಟ್‌ಗಳು
ಮರು ಆದೇಶ ಗಾತ್ರ	200 ಯೂನಿಟ್‌ಗಳು
ಬಟವಡಿ ಅವಧಿ	1 ರಿಂದ 3 ವಾರಗಳು
ಸಾಮಾನ್ಯ	2 ವಾರಗಳು
ವರ್ಷದಲ್ಲಿ ಉಪಯೋಗಿಸಿದ ವಸ್ತು	2400 ಯೂನಿಟ್‌ಗಳು

ಕಂಡುಹಿಡಿಯಿರಿ :

- 1) ಮರು ಆದೇಶ ಮಟ್ಟ
- 2) ಗರಿಷ್ಠ ದಾಸ್ತಾನು ಮಟ್ಟ
- 3) ಕನಿಷ್ಠ ದಾಸ್ತಾನು ಮಟ್ಟ

5. Calculate the earnings of Akash and Balu under Taylor's differential piece rate system from the following :

Normal rate per hour Rs. 12

Standard time per unit 30 seconds

Differential to be applied :

80% of piece rate below standard

120% of piece rate at or above standard

Workers production per day of 8 hours is

Akash – 800 units

Balu – 1000 units



ಆಕಾಶ್ ಹಾಗೂ ಬಾಲು ಇವರ ಸಂಪಾದನೆಯನ್ನು ಈ ಕೆಳಗಿನ ಮಾಹಿತಿಯಿಂದ ಟೀಲರ್‌ರವರ ವ್ಯತ್ಯಾಸದ ತುಂಡು ದರ ಪದ್ಧತಿಯಲ್ಲಿ ಲೆಕ್ಕ ಮಾಡಿರಿ.

ಸಾಮಾನ್ಯ ದರ ಪ್ರತಿ ಗಂಟೆಗೆ ರೂ. 12

ಪ್ರತಿ ಯೂನಿಟ್‌ನ ಪ್ರಮಾಣಿತ ವೇಳೆ 30 ಸೆಕೆಂಡುಗಳು

ಆಕರಿಸಬೇಕಾದ ವ್ಯತ್ಯಾಸ ದರ :

ಪ್ರಮಾಣಕ್ಕಿಂತ ಕಡಿಮೆಯಾದರೆ ತುಂಡು ದರದ 80%

ಪ್ರಮಾಣಿತದಷ್ಟು ಅಥವಾ ಹೆಚ್ಚಾದಲ್ಲಿ ತುಂಡು ದರದ 120%

8 ಗಂಟೆಗಳ ದಿನದಲ್ಲಿ ಕೆಲಸಗಾರರ ಉತ್ಪಾದನೆ :

ಆಕಾಶ್ - 800 ಯೂನಿಟ್‌ಗಳು

ಬಾಲು - 1000 ಯೂನಿಟ್‌ಗಳು

6. From the following information compute Machine Hour Rate in respect of Machine "P" for the month of February 2018

Cost of Machine Rs. 24,000

Estimated scrap value Rs. 4,000

Estimated working life 20000 hours

Total hours worked during the month - 400 hours

Estimated cost of repairs for working life Rs. 5,000

Fixed charges allocated to this machine for the month Rs. 200

The machine consumes 10 units of power per hour at - Rs. 0.40 per unit.

“ಪಿ” ಯಂತ್ರಕ್ಕೆ ಸಂಬಂಧಿಸಿದ ಮಾಹಿತಿಯಿಂದ ಫೆಬ್ರವರಿ 2018 ತಿಂಗಳಿಗಾಗಿ ಯಂತ್ರ ಗಂಟೆ ದರವನ್ನು ಕಂಡುಹಿಡಿಯಿರಿ.

ಯಂತ್ರದ ಮೂಲ ಬೆಲೆ ರೂ. 24,000

ಯಂತ್ರದ ಗುಜರಿ ಮೌಲ್ಯ ಜೀವಿತಾವಧಿ ರೂ. 4,000

ಅಂದಾಜು ಕೆಲಸದ ಗಂಟೆಗಳು 20,000

ತಿಂಗಳಿನ ಅವಧಿಯಲ್ಲಿ ಕೆಲಸ ಮಾಡಿದ ಒಟ್ಟು ಗಂಟೆಗಳು 400

ಜೀವಿತಾವಧಿಯ ಅಂದಾಜು ರಿಪೇರಿ ವೆಚ್ಚ ರೂ. 5,000

ಯಂತ್ರಕ್ಕೆ ತಿಂಗಳಿಗಾಗಿ ಆಕರಿಸಿದ ಸ್ಥಿರ ವೆಚ್ಚಗಳು ರೂ. 200

ಯಂತ್ರ ಒಂದು ಗಂಟೆ ಕೆಲಸ ಮಾಡಲು 10 ಯೂನಿಟ್ ವಿದ್ಯುತ್‌ಶಕ್ತಿ ಬಳಸುತ್ತದೆ

ಒಂದು ಯೂನಿಟ್ ವಿದ್ಯುತ್‌ಶಕ್ತಿ ದರ ರೂ. 0.40 ಇರುವುದು.

SECTION - C

ವಿಭಾಗ - ಕ

Answer any two of the following :

(2×15=30)

ಕೆಳಗಿನವುಗಳಲ್ಲಿ ಬೇಕಾದ ಎರಡಕ್ಕೆ ಉತ್ತರಿಸಿರಿ :

7. Explain merits and demerits of Cost Accounting.

ವೆಚ್ಚ ಲೆಕ್ಕಾಸ್ತ್ರದ ಲಾಭಗಳು ಹಾಗೂ ಹಾನಿಗಳನ್ನು ವಿವರಿಸಿರಿ.

8. From the following information prepare a Stores Ledger under FIFO method.

November 2017

- Nov. 1 Opening stock 400 units at Rs. 100 per unit
 " 5 Issued 100 units
 " 6 Received 1600 units at Rs. 110 per unit
 " 7 Issued 600 units
 " 10 Returned to stores 40 units which was issued on 5th November 2017
 " 12 Received 600 units at Rs. 120 per unit
 " 14 Issued 640 units
 " 18 Received 200 units at Rs. 140 per unit
 " 20 Issued 240 units
 " 25 Returned to Vendors 80 units which was received on 18th November 2017
 " 28 Received 400 units @ Rs. 150 per unit
 " 30 Issued 500 units

ಈ ಕೆಳಗಿನ ಮಾಹಿತಿಗಳಿಂದ FIFO ಪದ್ಧತಿಯಲ್ಲಿ ಸರಕು ಖಾತೆಯನ್ನು ತಯಾರಿಸಿರಿ.

ನವೆಂಬರ್ 2017

- ನವೆಂಬರ್ 1 ಆರಂಭಿಕ ಶಿಲ್ಕು 400 ಯೂನಿಟ್‌ಗಳು ಪ್ರತಿ ಯೂನಿಟ್‌ಗೆ ರೂ. 100 ರಂತೆ
 " 5 ಕೊಟ್ಟಿದ್ದು 100 ಯೂನಿಟ್‌ಗಳು
 " 6 ಪಡೆದಿದ್ದು 1600 ಯೂನಿಟ್‌ಗಳು ಪ್ರತಿ ಯೂನಿಟ್‌ಗೆ ರೂ. 110ರಂತೆ
 " 7 ಕೊಟ್ಟಿದ್ದು 600 ಯೂನಿಟ್‌ಗಳು
 " 10 ಉಗ್ರಾಣಕ್ಕೆ ಹಿಂದಿರುಗಿಸಿದ್ದು 40 ಯೂನಿಟ್‌ಗಳು ದಿನಾಂಕ 5 ನವೆಂಬರ್ 2017ರಂದು
 " 12 ಪಡೆದಿದ್ದು 600 ಯೂನಿಟ್‌ಗಳು ಪ್ರತಿ ಯೂನಿಟ್‌ಗೆ ರೂ. 120ರಂತೆ
 " 14 ಕೊಟ್ಟಿದ್ದು 640 ಯೂನಿಟ್‌ಗಳು
 " 18 ಪಡೆದಿದ್ದು 200 ಯೂನಿಟ್‌ಗಳು ಪ್ರತಿ ಯೂನಿಟ್‌ಗೆ ರೂ. 140
 " 20 ಕೊಟ್ಟಿದ್ದು 240 ಯೂನಿಟ್‌ಗಳು
 " 25 ಪೂರೈಕೆದಾರರಿಗೆ ಹಿಂದಿರುಗಿಸಿದ್ದು 80 ಯೂನಿಟ್‌ಗಳು 18ನೇ ನವೆಂಬರ್ 2017 ಪಡೆದಿದ್ದು
 " 28 ಪಡೆದಿದ್ದು 400 ಯೂನಿಟ್‌ಗಳು ಪ್ರತಿ ಯೂನಿಟ್‌ಗೆ ರೂ. 150
 " 30 ಕೊಟ್ಟಿದ್ದು 500 ಯೂನಿಟ್‌ಗಳು

9. Standard time fixed for a job in a manufacturing company is 40 hours. Time rate is 60 paise per hour.

The actual time taken by the workers is as follows :

Raveendra	20 hours
Sudindra	15 hours
Aravind	30 hours

Calculate the remuneration of above workers as under :

- Halsey Plan
- Rowan Plan.



ಒಂದು ಉತ್ಪಾದನಾ ಕಂಪನಿಯಲ್ಲಿ ಒಂದು ಕೆಲಸಕ್ಕೆ ಪ್ರಮಾಣಿತ ಗಂಟೆಗಳು 40 ಎಂದು ನಿಗದಿಮಾಡಲಾಗಿದೆ.

ವೇಳೆ ದರ ಪ್ರತಿ ಗಂಟೆಗೆ ಕೂಲಿಯನ್ನು 60 ಪೈಸೆ ಎಂದು ನಿಗದಿಮಾಡಲಾಗಿದೆ. ನಿಜವಾದ ವೇಳೆ ಈ ಕೆಳಗಿನ ಕೂಲಿಕಾರರು ತೆಗೆದುಕೊಂಡ ವೇಳೆ ಇಂತಿದೆ.

ರವೀಂದ್ರ 20 ಗಂಟೆಗಳು

ಸುಧೀಂದ್ರ 15 ಗಂಟೆಗಳು

ಅರವಿಂದ 30 ಗಂಟೆಗಳು

ಇವರ ಸಂಭಾವನೆಯನ್ನು ಕೆಳಗಿನ ಯೋಜನೆಗಳ ಪ್ರಕಾರ ಲೆಕ್ಕ ಮಾಡಿರಿ.

i) ಹಾಲ್ವೆಯವರ ಯೋಜನೆ

ii) ರೋವನ್‌ರವರ ಯೋಜನೆ.

10. The following particulars relate to a company's manufacturing operations.

There are three production departments viz., A, B, C and two service departments X and Y.

Departments	Overheads (Rs.)
A	19,800
B	29,200
C	25,400
X	6,800
Y	15,000

The overhead charged to service departments are charged out on percentage basis as under :

Particulars	Production Departments			Service Departments	
	A	B	C	X	Y
Department X	40%	20%	30%	—	10%
Department Y	20%	40%	20%	20%	—

Re-apportion the service departments overhead charged to production departments using "Simultaneous Equation Method" also determine overhead recovery rate if direct labour hours worked are 2000, 3000 and 4000 respectively in the three production departments.

ಕೆಳಗಿನ ವಿವರಗಳು ಒಂದು ಕಂಪನಿಯ ಉತ್ಪಾದನೆಯ ಚಟುವಟಿಕೆಗಳಿಗೆ ಸಂಬಂಧಿಸಿವೆ. A, B, C ಮೂರು ಉತ್ಪಾದನಾ ವಿಭಾಗಗಳು ಮತ್ತು X ಹಾಗೂ Y ಸೇವಾ ವಿಭಾಗಗಳು.

ವಿಭಾಗಗಳು	ಮೇಲು ವೆಚ್ಚ (ರೂ.ಗಳಲ್ಲಿ)
A	19,800
B	29,200
C	25,400
X	6,800
Y	15,000

ಸೇವಾ ವಿಭಾಗಗಳ ಮೇಲು ವೆಚ್ಚಗಳನ್ನು ಶೇಕಡಾವಾರು ಈ ಕೆಳಗಿನಂತೆ ಆಕರಿಸಲಾಗಿದೆ.

ವಿವರಗಳು	ಉತ್ಪಾದನಾ ವಿಭಾಗಗಳು			ಸೇವಾ ವಿಭಾಗಗಳು	
	A	B	C	X	Y
ವಿಭಾಗ X	40%	20%	30%	—	10%
ವಿಭಾಗ Y	20%	40%	20%	20%	—

ಏಕ ಕಾಲಿಕ ಸಮೀಕರಣ ಪದ್ಧತಿ ಅನುಸರಿಸಿ ಸೇವಾ ವಿಭಾಗಗಳ ಮೇಲು ವೆಚ್ಚಗಳನ್ನು ಮರು ಹಂಚಿಕೆ ಮಾಡಿರಿ.

ಮೂರು ಉತ್ಪಾದನಾ ವಿಭಾಗಗಳಲ್ಲಿ ಪ್ರತ್ಯಕ್ಷ ಕೂಲಿ ಗಂಟೆಗಳು ಅನುಕ್ರಮವಾಗಿ 2000, 3000 ಹಾಗೂ 4000 ಇದ್ದರೆ ಮೇಲು ವೆಚ್ಚ ಆಕರಣೆ ದರವನ್ನು ನಿರ್ಧರಿಸಿರಿ.

SECTION – D

ವಿಭಾಗ - ಡ

Case study (compulsory) :

(1×15=15)

ಪ್ರಕರಣ ಅಧ್ಯಯನ (ಕಡ್ಡಾಯ ಪ್ರಶ್ನೆ) :

11. The following are the particulars given to you :

Standard Time : 10 hours and

Time Rate Rs. 10 per hour

Time taken :	Workers	O – 8 Hours
		P – 6 Hours
		Q – 5 Hours
		R – 4 Hours
		S – 3 Hours

You are required to :

- Prepare comparative statement earnings under Halsey and Rowan Bonus plans.
- Analyse the statements and give your conclusions.
- Suggest the bonus scheme suitable from the point of management and workers.

ಈ ಕೆಳಗಿನ ಮಾಹಿತಿಯನ್ನು ತಮಗೆ ಒದಗಿಸಲಾಗಿದೆ :

ಪ್ರಮಾಣೀಕೃತ ವೇಳೆ : 10 ಗಂಟೆಗಳು ಮತ್ತು

ವೇಳೆ ದರ ರೂ. 10 ಪ್ರತಿ ಗಂಟೆಗೆ

ಕೆಲಸಗಾರರು ತೆಗೆದುಕೊಂಡ ವೇಳೆ	O – 8 ಗಂಟೆಗಳು
	P – 6 ಗಂಟೆಗಳು
	Q – 5 ಗಂಟೆಗಳು
	R – 4 ಗಂಟೆಗಳು
	S – 3 ಗಂಟೆಗಳು

ನೀವು :

- ಹಾಲ್ಸೆಯವರ ಹಾಗೂ ರೋವನ್ ರವರ ಬೋನಸ್ ಯೋಜನೆ ಪ್ರಕಾರ ಕೆಲಸಗಾರರ ಗಳಿಕೆಯ ಹೋಲಿಕೆ ಪಟ್ಟಿಯನ್ನು ತಯಾರಿಸಿರಿ.
- ಪಟ್ಟಿಯನ್ನು ಪರಿಶೀಲಿಸಿರಿ ಹಾಗೂ ನಿಮ್ಮ ಅಭಿಪ್ರಾಯಗಳನ್ನು ನೀಡಿರಿ.
- ಆಡಳಿತಾಧಿಕಾರಿಗಳ ಹಾಗೂ ಕೆಲಸಗಾರರ ದೃಷ್ಟಿಯಿಂದ ಯಾವ ಬೋನಸ್ ಯೋಜನೆಯು ಸೂಕ್ತ ಎಂಬುದನ್ನು ವಿವರಿಸಿರಿ.

Reg. No.

--	--	--	--	--	--	--	--

V Semester B.Com.3 Degree Examination, Nov./Dec. 2018
SMALL BUSINESS AND ECONOMIC DEVELOPMENT

Max. Marks : 80

Time : 3 Hours

Instruction : 1) All sub questions should be answered at one place continuously.

Quote facts. and figures to support your answer.

ಎಲ್ಲಾ ಉಪ ಪ್ರಶ್ನೆಗಳಿಗೆ ಒಂದೇ ಕಡೆಗೆ ಉತ್ತರ ಬರೆಯಿರಿ. ಅವಶ್ಯಕ ಅಂಕಿ-ಅಂಶಗಳೊಂದಿಗೆ ನಿಮ್ಮ ಉತ್ತರಗಳನ್ನು ಸಮರ್ಥಿಸಿರಿ.

2) Answer to all Sections should be written in the same answer book.

ಎಲ್ಲಾ ವಿಭಾಗಗಳ ಉತ್ತರಗಳನ್ನು ಒಂದೇ ಉತ್ತರ ಪತ್ರಿಕೆಯಲ್ಲಿ ಬರೆಯಿರಿ.

SECTION - A

(2×10=20)

1. Answer **any ten** questions of the following in **2-3** sentences :

ಕೆಳಗಿನ ಯಾವುದಾದರೂ ಹತ್ತು ಪ್ರಶ್ನೆಗಳಿಗೆ 2-3 ವಾಕ್ಯಗಳಲ್ಲಿ ಉತ್ತರಿಸಿರಿ :

a) What do you mean by entrepreneurship ?

ಉದ್ಯಮಶೀಲತೆ ಎಂದರೇನು ?

b) According to Union Budget 2018, what are the medium sized enterprises ?

2018 ರ ಕೇಂದ್ರ ಮುಂಗಡ ಪತ್ರದ ಪ್ರಕಾರ ಮಧ್ಯಮ ಗಾತ್ರದ ಉದ್ಯಮಗಳೆಂದರೆ ಯಾವುವು ?

c) What do you mean by business idea ?

ವ್ಯವಹಾರದ ಕಲ್ಪನೆ ಎಂದರೇನು ?

d) What do you mean by project report ?

ಯೋಜನಾ ವರದಿ ಎಂದರೇನು ?

e) State any three sources of finance for small business.

ಲೆಕ್ಕ ವ್ಯವಹಾರಕ್ಕಾಗಿ ಅಲ್ಪಾವಧಿಯ ಯಾವುದಾದರೂ ಮೂರು ಹಣಕಾಸಿನ ಮೂಲಗಳನ್ನು ಹೆಸರಿಸಿರಿ.

f) Expand NIESBUD.

NIESBUD ಯನ್ನು ವಿಸ್ತರಿಸಿ ಬರೆಯಿರಿ.

g) Who is the Union Minister for MSME in India ?

ಭಾರತದ ಚಿಕ್ಕ ಕೈಗಾರಿಕೆ ಮತ್ತು ವ್ಯವಹಾರಗಳ ಕೇಂದ್ರ ಮಂತ್ರಿ ಯಾರು ?

h) What do you mean by innovation ?

ನವೀನತೆ ಎಂದರೇನು ?

i) What is quantifiable project ?

ಪರಿಮಾಣಾತ್ಮಕ ಯೋಜನೆ ಎಂದರೇನು ?

P.T.O



j) What is DIC ?

ಜಿಲ್ಲಾ ಕೈಗಾರಿಕಾ ಕೇಂದ್ರ ಎಂದರೇನು ?

k) When was (NIMSME) National Institute for Micro, Small and Medium Enterprises was set up ?

NIMSME ಯನ್ನು ಯಾವಾಗ ಸ್ಥಾಪಿಸಲಾಯಿತು ?

l) State any three objectives of Industrial Estates.

ಕೈಗಾರಿಕಾ ವಸಾಹತುಗಳ ಯಾವುದಾದರೂ ಮೂರು ಉದ್ದೇಶಗಳನ್ನು ಹೆಸರಿಸಿರಿ.

SECTION – B

Answer **any three** of the following questions :

(3×5=15)

ಕೆಳಗಿನ ಯಾವುದಾದರೂ ಮೂರು ಪ್ರಶ್ನೆಗಳಿಗೆ ಉತ್ತರಿಸಿರಿ :

2. Explain the problems of micro, small and medium scale enterprises in India.

ಭಾರತದಲ್ಲಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಗಾತ್ರದ ಕೈಗಾರಿಕೆಗಳ ಸಮಸ್ಯೆಗಳ ಕುರಿತು ವಿವರಿಸಿರಿ.

3. Explain the characteristics of good project.

ಉತ್ತಮ ಯೋಜನೆಯ ಗುಣಲಕ್ಷಣಗಳನ್ನು ವಿವರಿಸಿ.

4. Explain functions and performance of Small Industrial Development Bank of India.

ಭಾರತದ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕಿನ ಕಾರ್ಯಗಳು ಮತ್ತು ಸಾಧನೆಗಳ ಬಗ್ಗೆ ವಿವರಿಸಿರಿ.

5. What are the different types of Innovation ?

ನವೀನತೆಯ ವಿವಿಧ ಪ್ರಕಾರಗಳು ಯಾವುವು ?

6. Write a note on Industrial Estates.

ಕೈಗಾರಿಕಾ ವಸಾಹತುಗಳು ಬಗ್ಗೆ ಟಿಪ್ಪಣಿ ಬರೆಯಿರಿ.

SECTION – C

Answer **any two** of the following questions :

(15×2=30)

ಕೆಳಗಿನ ಯಾವುದಾದರೂ ಎರಡು ಪ್ರಶ್ನೆಗಳಿಗೆ ಉತ್ತರಿಸಿರಿ :

7. Explain the process of economic development.

ಆರ್ಥಿಕ ಅಭಿವೃದ್ಧಿ ಪ್ರಕ್ರಿಯೆಯನ್ನು ವಿವರಿಸಿರಿ.

8. What is the need for project formulation ? What are the elements of project formulation ?

ಯೋಜನೆಯ ನಿರೂಪಣೆಯ ಪ್ರಕ್ರಿಯೆಯ ಅವಶ್ಯಕತೆ ಏನು ? ಯೋಜನೆಯ ನಿರೂಪಣೆಯ ಪ್ರಕ್ರಿಯೆಯಲ್ಲಿ ಒಳಗೊಂಡ ಅಂಶಗಳು ಯಾವುವು ?

9. Discuss the role of SIDBI and MUDRA Bank in promoting small and medium enterprises in India.

ಚಿಕ್ಕ ಮತ್ತು ಮಧ್ಯಮ ಗಾತ್ರದ ಉದ್ಯಮಗಳ ಅಭಿವೃದ್ಧಿಯಲ್ಲಿ ಸಣ್ಣ ಕೈಗಾರಿಕಾ ಅಭಿವೃದ್ಧಿ ಬ್ಯಾಂಕು ಮತ್ತು ಮುದ್ರಾ ಬ್ಯಾಂಕುಗಳ ಪಾತ್ರವನ್ನು ವಿವರಿಸಿರಿ.

10. Explain the various Government Schemes for promoting MSME in India.

ಚಿಕ್ಕ ಕೈಗಾರಿಕೆ ಮತ್ತು ವ್ಯವಹಾರಗಳ ಅಭಿವೃದ್ಧಿಯಲ್ಲಿ ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಚರ್ಚಿಸಿರಿ.

SECTION - D

ವಿಭಾಗ - ಡ

(1×15=15)

Compulsory questions :

ಕಡ್ಡಾಯ ಪ್ರಶ್ನೆ :

Case let.

ಸ್ಥಿತಿ ವಿದ್ಯಮಾನ.

1. Since Independence Government of India has initiated several measures and provided many incentives for the growth of MSME. Industrial Estate Programme is one among them. IE was launched in 1955. IE is a area where all the necessary infrastructure faculties are provided for the development of MSME.

Answer the following questions :

- What is industrial Estate ?
- Explain the objectives of Industrial Estates.
- Discuss the role of Industrial Estates.

ಸ್ವಾತಂತ್ರ್ಯ ನಂತರದ ಅವಧಿಯಲ್ಲಿ ಭಾರತ ಸರ್ಕಾರವು MSME ಅಭಿವೃದ್ಧಿಗೆ ಸಾಕಷ್ಟು ಉತ್ತೇಜನಗಳನ್ನು ನೀಡುತ್ತಿದೆ. ಅವುಗಳಲ್ಲಿ ಕೈಗಾರಿಕಾ ವಸಾಹತು ಕೂಡ ಒಂದು. 1955 ರಲ್ಲಿ ಸ್ಥಾಪನೆಗೊಂಡಿರುವ ಈ ಯೋಜನೆಯಲ್ಲಿ ಒಂದೇ ಪ್ರದೇಶದಲ್ಲಿ ಕೈಗಾರಿಕೆಗಳ ಅಭಿವೃದ್ಧಿಗೆ ಬೇಕಾಗುವ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ.

- ಕೈಗಾರಿಕಾ ವಸಾಹತು ಎಂದರೇನು ?
- ಕೈಗಾರಿಕಾ ವಸಾಹತುಗಳ ಉದ್ದೇಶಗಳನ್ನು ವಿವರಿಸಿರಿ.
- ಕೈಗಾರಿಕಾ ವಸಾಹತುಗಳ ಪಾತ್ರ ವಿವರಿಸಿರಿ.